

[www.karunaduexams.com](http://www.karunaduexams.com)

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-  
ಆಗಸ್ಟ್, 2017

[www.karunaduexams.com](http://www.karunaduexams.com)

**ಹೆಚ್ಚಿನ ಮಾಹಿತಿಗಾಗಿ,**

ನೀಮಗೆ ಯಾವುದೇ ಸಹಾಯದ ಅಗತ್ಯವಿದ್ದರೆ,

WhatsApp ಮತ್ತು ಸಂದೇಶವನ್ನು ಮಾಡಿ, ದಯವಿಟ್ಟು ಕರೆ ಮಾಡಬೇಡಿ

Mohan Kumar: Mobile: +91- 98805 33259 (Content related queries)

Chandrashekhhar Nayak: Mobile: +91-9448880551 / 9844915689 (Technical and Marketing related queries)

Ramakant: Mobile: +91-9972355744(Management related queries)

[www.karunaduexams.com](http://www.karunaduexams.com)

1. 2017 ಡಿಜಿಟಲ್ ಎವಲ್ಯೂಷನ್ ಇಂಡೆಕ್ಸ್ (ಡಿಐಐ) Digital Evolution Index) ನಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?

ಅ) 45

ಆ) 53

ಇ) 66

ಈ) 77

53

2017 ಡಿಜಿಟಲ್ ಎವಲ್ಯೂಷನ್ ಇಂಡೆಕ್ಸ್ (ಡಿಐಐ) ನಲ್ಲಿ ಭಾರತವು 60 ದೇಶಗಳ ಪೈಕಿ 53 ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಸ್ವೀಡನ್, ಸ್ವಿಟ್ಜರ್ಲ್ಯಾಂಡ್, ಡೆನ್ಮಾರ್ಕ್ ಮತ್ತು ಫಿನ್ಲ್ಯಾಂಡ್ ನಂತರದ ಸ್ಥಾನದಲ್ಲಿವೆ. ಮಾಸ್ಕೋ ಕಾರ್ಡ್ ಸಹಯೋಗದೊಂದಿಗೆ ಟೆಲೆಕಾಂಮ್ಯೂನಿಕೇಷನ್ಸ್ ವಿಶ್ವವಿದ್ಯಾನಿಲಯದ ಫ್ಲೆಚರ್ ಸ್ಕೂಲ್, ಡಿಜಿಟಲ್ ಇವಲ್ಯೂಷನ್ ಇಂಡೆಕ್ಸ್ (ಡಿಐಐ) 2017 ಅನ್ನು ಪ್ರಸ್ತುತಪಡಿಸಿದೆ. ಈ ಸೂಚ್ಯಂಕವು 60 ದೇಶಗಳಲ್ಲಿ ಡಿಜಿಟಲ್ ಅರ್ಥವ್ಯವಸ್ಥೆಯ ಪ್ರಗತಿಯನ್ನು ಪತ್ತೆಹಚ್ಚುವ ಒಂದು ಸಮಗ್ರ ಸಂಶೋಧನೆಯಾಗಿದ್ದು, ಅದರಲ್ಲಿ ನಾಲ್ಕು ಪ್ರಮುಖ ವಿಷಯಗಳಾದ ಸರಬರಾಜು, ಗ್ರಾಹಕರ ಬೇಡಿಕೆ, ಸಾಂಸ್ಥಿಕ ಪರಿಸರ ಮತ್ತು ನಾವೀನ್ಯತೆಯಲ್ಲಿ 100 ವಿವಿಧ ಸೂಚಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

2. ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ (ಜಿ ಎನ್ ಪಿ) ಯಾವ ರಾಜ್ಯದಲ್ಲಿದೆ?

ಅ) ಛತ್ತೀಸಗಢ

ಆ) ಬಿಹಾರ

ಇ) ಉತ್ತರಖಂಡ

ಈ) ಪಶ್ಚಿಮ ಬಂಗಾಳ

ಉತ್ತರಖಂಡ

ಗಂಗೋತ್ರಿ ರಾಷ್ಟ್ರೀಯ ಉದ್ಯಾನವನವು (ಜಿಎನ್ ಪಿ) ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ಭಾಗೀರಥಿ ನದಿಯ ಮೇಲ್ಭಾಗದಲ್ಲಿದೆ ಇದು ಸುಮಾರು 2,390 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಹಿಮ ಚಿರತೆ, ಐಬೆಕ್ಸ್, ತಹರ್, ಸೆರೋವ್, ಬಾರ್ಬೆಟ್, ಮುಂತಾದವುಗಳಿಗೆ ಪಾರ್ಕ್ ನೆಲೆಯಾಗಿವೆ.

3. ಇತ್ತೀಚೆಗೆ ನಿಧನರಾದ ಪ್ರಸಿದ್ಧ ಚಲನಚಿತ್ರ ನಟಿ ಜೀನ್ ಮೊರೆವು ಯಾವ ದೇಶದವರು?

ಅ) ಇಟಲಿ

ಆ) ಜರ್ಮನಿ

ಇ) ಯುನೈಟೆಡ್ ಸ್ಟೇಟ್ಸ್

ಈ) ಫ್ರಾನ್ಸ್

ಫ್ರಾನ್ಸ್

ಪ್ರಖ್ಯಾತ ಫ್ರೆಂಚ್ ಚಲನಚಿತ್ರ ನಟಿ ಜೀನ್ ಮೊರೆಯು (89 ವಯಸ್ಸು) ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಜುಲೈ 31,2017 ರಂದು ನಿಧನಹೊಂದಿದರು.

4. ಈ ಕೆಳಗಿನ ಯಾರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?

ಅ) ಷಾಬಾಜ್ ಶರೀಫ್

ಆ) ನವೀದ್ ಕಮರ್

ಇ) ಖಾಕನ್ ಕಮರ್

ಈ) ಶಾಹಿದ್ ಖಾಕನ್ ಅಬ್ಬಾಸಿ

ಶಾಹಿದ್ ಖಾಕನ್ ಅಬ್ಬಾಸಿ

ಪಾಕಿಸ್ತಾನದ ಮುಸ್ಲಿಮ್ ಲೀಗ್ (ಎನ್) (ಪಿಎಮ್‌ಎಲ್-ಎನ್) ನ ಸದಸ್ಯರಾದ ಶಾಹಿದ್ ಖಾಕನ್ ಅಬ್ಬಾಸಿಯು ಪಾಕಿಸ್ತಾನದ ನೂತನ ಚುನಾಯಿತ ಮಧ್ಯಂತರ ಪ್ರಧಾನಿಯಾಗಿದ್ದಾರೆ. ಇವರು ಪಿಪಿಪಿಯ ಪ್ರತಿಸ್ಪರ್ಧಿ ನವೀದ್ ಕಮರ್ ಅವರನ್ನು 221 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದಾರೆ.

5. 2024ರ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಿಕೊಳ್ಳುವ ನಗರ ಯಾವುದು?

ಅ) ಲಾಸ್ ಎಂಜಲೀಸ್

ಆ) ಲಂಡನ್

ಇ) ಪ್ಯಾರಿಸ್

ಈ) ನ್ಯೂಯಾರ್ಕ್

ಪ್ಯಾರಿಸ್

ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯು ಇತ್ತೀಚೆಗೆ 2024ರ ಬೇಸಿಗೆ ಒಲಿಂಪಿಕ್ಸ್ ಅನ್ನು ಫ್ರಾನ್ಸ್ನ ಪ್ಯಾರಿಸ್ ನಗರದಲ್ಲಿ ಆಯೋಜಿಸಲಾಗುತ್ತದೆಂದು ಘೋಷಿಸಿದೆ. ಆಗಸ್ಟ್ 8 ರಿಂದ 18 ರವರೆಗೆ ನಡೆಯಲಿದೆ. ಇದಲ್ಲದೆ 2028 ರ ಒಲಿಂಪಿಕ್ಸ್ ಗೇಮ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್ ಗೇಮ್ಸ್ ಗಳನ್ನು ಲಾಸ್ ಎಂಜಲೀಸ್ (ಯುಎಸ್‌ಎ)ನಲ್ಲಿ ಆಯೋಜಿಸಲಾಗುವುದೆಂದು ಐಒಸಿ ಘೋಷಿಸಿದೆ.

6. ಇತ್ತೀಚೆಗೆ ನಿಧನರಾದ ದ್ರುಪದ್ ಗಾಯಕ ಉಸೇನ್ ಸಯೀದುದ್ದೀನ್ ಡಾಗರ್, ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾರೆ?

ಅ) ಅಸ್ಸಾಂ

ಆ) ರಾಜಸ್ಥಾನ

ಇ) ಮಧ್ಯ ಪ್ರದೇಶ

ಈ) ಉತ್ತರ ಪ್ರದೇಶ

ರಾಜಸ್ಥಾನ

ಖ್ಯಾತ ದ್ರುಪದ್ ಗಾಯಕ ಉಸ್ತಾದ್ ಸಯೀದುದ್ದೀನ್ ಡಾಗರ್ ಅವರು ವಿಧಿವಶರಾಗಿದ್ದಾರೆ. 1939, ಎಪ್ರಿಲ್ 20ರಂದು ಅಲ್ವಾರ್ ನ ಖ್ಯಾತ ಶಾಸ್ತ್ರೀಯ ಗಾಯಕರ ಕುಟುಂಬದಲ್ಲಿ ಜನಿಸಿದ್ದ ಉಸ್ತಾದ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಕಾರವಾದ ದ್ರುಪದ್ ನಲ್ಲಿ ಖ್ಯಾತಿ ಗಳಿಸಿದ್ದರು.

7. ಪುಲಟ್ಜರ್ ಪ್ರಶಸ್ತಿ ವಿಜೇತ ನಾಟಕಕಾರ ಸ್ಯಾಮ್ ಶೆರ್ಡ್ ನಿಧನರಾದರು. ಇವರು ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?

ಅ) ಇಟಲಿ

ಆ) ಜರ್ಮನಿ

ಇ) ಅಮೆರಿಕ

ಈ) ಫ್ರಾನ್ಸ್

ಅಮೆರಿಕ

ಪುಲಟ್ಜರ್ ಪ್ರಶಸ್ತಿ ವಿಜೇತ ನಾಟಕಕಾರ ಸ್ಯಾಮ್ ಶೆರ್ಡ್ ರವರು ಜುಲೈ 27, 2017 ರಂದು ಅಮೆರಿಕದ ಕೆಂಟುಕಿಯಲ್ಲಿ ನಿಧನ ಹೊಂದಿದ್ದಾರೆ. ಅವರು ಆಸ್ಟರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಟ ಮತ್ತು ಪ್ರಸಿದ್ಧ ಲೇಖಕರಾಗಿದ್ದರು. ಅವರು ಸುಮಾರು 50 ನಾಟಕಗಳನ್ನು ರಚಿಸಿದ್ದಾರೆ. 1979 ರಲ್ಲಿ ಅವರ ನಾಟಕ ಬರೀಡ್ ಚೈಲ್ಡ್ (Buried Child) ನಾಟಕಕ್ಕಾಗಿ ಪುಲಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

8. ಯಾವ ಐಬಿ ಸಂಸ್ಥೆ ಕಡಿಮೆ ವೆಚ್ಚದ ಧೂಳು ಶೋಧಕವನ್ನು ಕಂಡುಹಿಡಿದಿದ್ದು, ಅದು ಒಂದು ಸ್ಥಳವನ್ನು ಶುಚಿಗೊಳಿಸುವ ಅಗತ್ಯವಿರುವಾಗ ಅಧಿಕಾರಿಗಳಿಗೆ ಎಚ್ಚರಿಸುತ್ತದೆ?

ಅ) ಐಬಿ ಬಾಂಬೆ

ಆ) ಐಬಿ ಮದ್ರಾಸ್

ಇ) ಐಬಿ ಇಂದೋರ್

ಈ) ಐಬಿ ಖರಗ್ಪುರ

ಐಬಿ ಖರಗ್ಪುರ

ಐಬಿ ಖರಗ್ಪುರದ ಸಂಶೋಧಕರು ಕಡಿಮೆ ವೆಚ್ಚದ ಧೂಳು ಶೋಧಕವನ್ನು ಅಭಿವೃದ್ಧಿಪಡಿಸಿದ್ದಾರೆ, ಅದು ಒಂದು ಸ್ಥಳಕ್ಕೆ ಶುಚಿಗೊಳಿಸುವ ಅಗತ್ಯವಿರುವಾಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ. ಸ್ಮಾರ್ಟ್ ಹೈಜೀನ್ ಮಾನಿಟರ್ (SHM) ಅಮೋನಿಯಾ, ಸಲ್ಫರ್ ಡಯಾಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್, ಬಾಷ್ಪಶೀಲ ಸಾವಯವ ಸಂಯುಕ್ತಗಳ ನಿರ್ದಿಷ್ಟ ಮಿತಿ ಮೀರಿದಾಗ ಸಂವೇದಕಗಳ ಮೂಲಕ ಆನ್ಲೈನ್ ಎಚ್ಚರಿಕೆಗಳನ್ನು ಕಳುಹಿಸುತ್ತದೆ.

9. 2017 ಫಾರ್ಮುಲಾ -ಒನ್ ಹಂಗೇರಿಯನ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದವರು ಯಾರು?

ಅ) ವಾಲ್ಟೆರಿ ಬಾಟೆಸ್

ಆ) ಸೆಬಾಸ್ಟಿಯನ್ ವೆಟ್ಟೆಲ್

ಇ) ಕಿಮಿ ರೈಕೊನೆನ್

ಈ) ಲೆವಿಸ್ ಹ್ಯಾಮಿಲ್ಟನ್

ಸೆಬಾಸ್ಟಿಯನ್ ವೆಟ್ಟೆಲ್

ಸೆಬಾಸ್ಟಿಯನ್ ವೆಟ್ಟೆಲ್

10. ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ನಿರುದ್ಯೋಗಸ್ಥರಿಗಾಗಿ "ಅಪ್ಪಿ ಗಡ್ಡಿ ಅಪ್ಪಾ ರೋಜ್ಕರ್" ಯೋಜನೆಯನ್ನು ಪ್ರಾರಂಭಿಸಿದೆ?

ಅ) ಮಹಾರಾಷ್ಟ್ರ

ಆ) ಪಂಜಾಬ್

ಇ) ಅಸ್ಸಾಂ

ಈ) ಹರಿಯಾಣ

ಪಂಜಾಬ್ ಸರ್ಕಾರ ಇತ್ತೀಚೆಗೆ ನಿರುದ್ಯೋಗಿ ಯುವಜನರಿಗೆ 'ಅಪ್ಪಿ ಗಡ್ಡಿ ಅಪ್ಪಾ ರೋಜ್ಕರ್' ಯೋಜನೆಯನ್ನು ಪ್ರಾರಂಭಿಸಿದೆ. ಇದರಡಿ ರಾಜ್ಯ ಸರ್ಕಾರವು ಸಬ್ಸಿಡಿ ದರದಲ್ಲಿ ವಾಣಿಜ್ಯ ದ್ವಿಚಕ್ರ ವಾಹನಗಳನ್ನು ಮತ್ತು ನಾಲ್ಕು ಚಕ್ರ ವಾಹನಗಳನ್ನು ನಿರುದ್ಯೋಗಿ ಯುವಕರಿಗೆ

ಒದಗಿಸುತ್ತದೆ. ಈ ಯೋಜನೆಯು ಪಂಜಾಬ್ನು ಯುವಜನರಿಗೆ ವರದಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

11. ಪ್ರಮುಖ ದತ್ತಾಂಶ ಸಂರಕ್ಷಿಸುವ ಸಮಸ್ಯೆಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಯಾವ ಸಮಿತಿಯನ್ನು ರಚಿಸಿದೆ?

ಅ) ಬಿ ಎನ್ ಶ್ರೀಕೃಷ್ಣ ಸಮಿತಿ

ಆ) ಮಾಧುರ್ ಸಮಿತಿ

ಇ) ಆರ್ ಕೆ ಚಂದ್ರನ್ ಸಮಿತಿ

ಈ) ರಾಮಚಂದ್ರನ್ ಸಮಿತಿ

ಬಿ ಎನ್ ಶ್ರೀಕೃಷ್ಣ ಸಮಿತಿ

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿವೃತ್ತಿ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದತ್ತಾಂಶ ಸಂರಕ್ಷಿಸುವ ಸಮಸ್ಯೆಗಳನ್ನು ಅಧ್ಯಯನ ನಡೆಸಲು ಪರಿಣಿತರ ಸಮಿತಿಯೊಂದನ್ನು ರಚಿಸಿದೆ. ದತ್ತಾಂಶ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಗುರುತಿಸುವುದು ಮತ್ತು ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಸಂರಕ್ಷಿಸುವುದು ಸಮಿತಿಯ ಉದ್ದೇಶ.

12. ಇತ್ತೀಚೆಗೆ ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು "e-RaKAM" ಪೋರ್ಟಲ್ ಪ್ರಾರಂಭಿಸಿದೆ. "e-RaKAM" ವಿಸ್ತೃತ ರೂಪ \_\_\_\_\_?

ಅ) Rashtriya Kisan Agri Mandi

ಆ) Rashtriya Kisan Agriculture Mandi

ಇ) Rashtriya Kisan Agricultural Mandi

ಈ) Rashtriya Kisan Agri Produce Mandi

Rashtriya Kisan Agri Mandi

ಕೇಂದ್ರ ಸರ್ಕಾರ ಇತ್ತೀಚೆಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇ-ರಾಷ್ಟ್ರೀಯ ಕಿಸಾನ್ ಅಗ್ರಿ ಮಂಡಿ (ಇ-ರಾಕಮ್) ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಚಿಕ್ಕ ಹಳ್ಳಿಗಳ ರೈತರನ್ನು ವಿಶ್ವದ ಅತಿ ದೊಡ್ಡ ಮಾರುಕಟ್ಟೆಗಳನ್ನು ಅಂತರ್ಜಾಲದ ಮೂಲಕ ಸಂಪರ್ಕಿಸುವ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ. ಇದರಡಿ ರೈತರು, PSUs, ನಾಗರಿಕ ಸರಬರಾಜುದಾರರು ಮತ್ತು ಖರೀದಿದಾರರು ಒಂದೇ ವೇದಿಕೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯನ್ನು ಸರಾಗಗೊಳಿಸಬಹುದು. ರೈತರಿಗೆ ಇ-ಪಾವತಿ ಮೂಲಕ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗುವುದು.

13. 19 ನೇ RCEP ಟ್ರೇಡ್ ನೆಗೋಷಿಯೇಟಿಂಗ್ ಕಮಿಟಿ (ಟಿಎನ್ಸಿ) ಸಭೆಯನ್ನು ಆಯೋಜಿಸಿದ್ದ ರಾಷ್ಟ್ರ ಯಾವುದು?

ಅ) ಭಾರತ

ಆ) ಶ್ರೀಲಂಕಾ

ಇ) ರಷ್ಯಾ

ಈ) ಫಿಲಿಪೈನ್ಸ್

ಭಾರತ

ಹೈದರಾಬಾದಿನಲ್ಲಿ 19ನೇ "ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಟ್ರೇಡ್ ನೆಗೋಷಿಯೇಟಿಂಗ್ ಕಮಿಟಿ (ಟಿಎನ್ಸಿ)" ಸಭೆಗಳು ಮತ್ತು ಇತರ ಸಂಬಂಧಿತ ಸಭೆಗಳು 2017 ಜುಲೈ 17 ರಿಂದ 28 ರವರೆಗೆ ನಡೆಯಿತು. RPECಯು ಅಸಿಯಾನ್ ದೇಶಗಳಾದ ಬ್ರೂನಿ ದರುಸ್ಸಲಾಮ್, ಕಾಂಬೋಡಿಯಾ, ಇಂಡೋನೇಷಿಯಾ, ಲಾವೋಸ್, ಮಲೇಷಿಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಮತ್ತು ಅದರ ಆರು ಮುಕ್ತ ವ್ಯಾಪಾರ ಒಪ್ಪಂದ ಪಾಲುದಾರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಚೀನಾ, ಕೊರಿಯಾ ಮತ್ತು ಭಾರತ ನಡುವಿನ ಉದ್ದೇಶಿತ ಸಮಗ್ರ ಪ್ರಾದೇಶಿಕ ಆರ್ಥಿಕ ಏಕೀಕರಣ ಒಪ್ಪಂದವಾಗಿದೆ.

14. ವಿಶ್ವದ ಅತಿ ಉದ್ದದ ಪಾದಚಾರಿ ತೂಗು ಸೇತುವೆಯನ್ನು ಯಾವ ದೇಶದಲ್ಲಿ ತೆರೆಯಲಾಗಿದೆ?

ಅ) ಸ್ವಿಟ್ಜರ್ಲ್ಯಾಂಡ್

ಆ) ಅಮೆರಿಕ

ಇ) ಚೀನಾ

ಈ) ಜಪಾನ್

ಸ್ವಿಟ್ಜರ್ಲ್ಯಾಂಡ್

ವಿಶ್ವದ ಅತಿ ಉದ್ದದ ಪಾದಚಾರಿ ತೂಗು ಸೇತುವೆ "ಯುರೋಪವೇಗ್ (ಅಥವಾ ಯುರೋಪ್ ಸೇತುವೆ)" ಇತ್ತೀಚೆಗೆ ಸ್ವಿಟ್ಜರ್ಲ್ಯಾಂಡ್ ರಂಡಾದಲ್ಲಿ ಅನಾವರಣಗೊಳಿಸಲಾಗಿದೆ. ಇದು 1,620 ಅಡಿ ಉದ್ದವಿದೆ. ಗ್ರೇಬೆಂಗೊಫರ್ ಕಣಿವೆಕ್ಕಿಂತ 278 ಅಡಿ ಎತ್ತರವಿದೆ.

15. ಇತ್ತೀಚೆಗೆ ನಿಧನರಾದ ಖ್ಯಾತ ವಿಜ್ಞಾನಿ "ಪುಷ್ಪ ಭಾರ್ಗವ" ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದರು?

ಅ) ಭೌತಶಾಸ್ತ್ರ

ಆ) ವೈದ್ಯಕೀಯ

ಇ) ಜೀವಶಾಸ್ತ್ರ

ಈ) ರಾಸಾಯನಶಾಸ್ತ್ರ



ಜೀವಶಾಸ್ತ್ರ

ಹಿರಿಯ ಅಣು ಜೀವಶಾಸ್ತ್ರಜ್ಞ ಮತ್ತು ತಳಿ ಪರಿವರ್ತಿತ ಬೆಳೆಗಳ ತೀವ್ರವಾದ ಟೀಕಾಕಾರರಾಗಿದ್ದ ಡಾ. ಪುಷ್ಪಾ ಮಿತ್ರ ಭಾರ್ಗವ (89) ಆಗಸ್ಟ್ 1, 2017 ರಂದು ಹೈದರಾಬಾದ್‌ನಲ್ಲಿ ನಿಧನ ಹೊಂದಿದ್ದಾರೆ. ಹೈದರಾಬಾದಿನ ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿಯನ್ನು ಸ್ಥಾಪಿಸಲಾದ ವರ್ಷದಲ್ಲಿ ಸಂಸ್ಥೆಯ ನೇತೃತ್ವ ವಹಿಸಿದ್ದರು.

16. ಈ ಕೆಳಗಿನ ಯಾವ ರಾಜ್ಯದಲ್ಲಿ "ಆದಿ ಪೆರುಕು ಹಬ್ಬ"ವನ್ನು ಆಚರಿಸಲಾಗುತ್ತದೆ?

ಅ) ತಮಿಳುನಾಡು

ಆ) ಆಂಧ್ರ ಪ್ರದೇಶ

ಇ) ತೆಲಂಗಾಣ

ಈ) ಕೇರಳ

ತಮಿಳುನಾಡು

ಆದಿ ಪೆರುಕು ಉತ್ಸವವನ್ನು ತಮಿಳುನಾಡಿನಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ. ನೀರಿನ ಜೀವ ಉಳಿಸುವ ಗುಣಲಕ್ಷಣಗಳಿಗೆ ಗೌರವ ಸಲ್ಲಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. 'ಆದಿ 18' ಎಂದು ಕರೆಯಲಾಗುವ ಹಬ್ಬವನ್ನು ತಮಿಳು ಕ್ಯಾಲೆಂಡರ್ ವರ್ಷದ 18 ನೇ ಆದಿ ತಿಂಗಳಂದು ಆಚರಿಸಲಾಗುತ್ತದೆ, ಅದರಲ್ಲೂ ವಿಶೇಷವಾಗಿ ಕಾವೇರಿ ನದಿಯ ಜಲಸಂಪತ್ತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಆಚರಿಸಲಾಗುತ್ತದೆ.

17. "ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI)"ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?

ಅ) ಸಂಜಯ್ ಬರು

ಆ) ವಿಕ್ರಂ ಗೋಯೆಂಕಾ

ಇ) ರಾಜೀವ್ ಶುಕ್ಲಾ

ಈ) ನವೀನ್ ಉಪಾಧ್ಯಯ

ಸಂಜಯ್ ಬರು

18. ಸೈನಿಕರ ನಿಯೋಜನೆ ಮತ್ತು ಬಡ್ಡಿ ವಿವರಗಳ ಮಾಹಿತಿ ಕಲೆ ಹಾಕಲು ಯಾವ ಮೊಬೈಲ್ ಅಪ್ಲಿಕೇಶನ್ ಅನ್ನು ಭಾರತೀಯ ಸೇನೆ ಅಭಿವೃದ್ಧಿಪಡಿಸಿದೆ?

ಅ) ಸಿಪಾಯಿ ಆಪ್

ಆ) ಸೋಲ್ಡ್‌ಯರ್ ಆಪ್

ಇ) ಹಮ್ರಾಜ್ ಆಪ್

ಈ) ಪೋಸ್ಟಿಂಗ್ ಆಪ್

ಹಮ್ರಾಜ್ ಆಪ್

19. ಈ ಕೆಳಗಿನ ಯಾರು ಇರಾನಿನ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು?

ಅ) ಹುಸೇನ್ ಬಾಷ

ಆ) ಹಸನ್ ರೌಹನಿ

ಇ) ಸಯ್ಯದ್ ಹಸನ್

ಈ) ಮಹಮ್ಮದ್ ಖಾತಮಿ

ಹಸನ್ ರೌಹನಿ

ಹಸನ್ ರೌಹನಿ ರವರು ತಮ್ಮ ಎರಡನೇ ಅವಧಿಗೆ ಹಾಗೂ ಇರಾನ್ ನ 7 ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ರೌಹನಿ 577 ಮತಗಳನ್ನು ಪಡೆದು ತನ್ನ ಮುಖ್ಯ ಸ್ಪರ್ಧಿಯಾದ ಇಬ್ರಾಹಿಂ ರಾಯಿಸಿ ಅವರನ್ನು ಸೋಲಿಸಿ ಮರುಚುನಾವಣೆಯಲ್ಲಿ ಜಯಗಳಿಸಿದರು.

20. ಈಸ್ಟ್ ಬೆಂಗಾಲ್ ಫುಟ್ಪಾಲ್ ಕ್ಲಬ್ ನ ಅತ್ಯುನ್ನತ ಗೌರವ "ಭಾರತ್ ಗೌರವ" ವನ್ನು ಯಾವ ಭಾರತೀಯ ಕ್ರೀಡಾಪಟುವಿಗೆ ನೀಡಿ ಗೌರವಿಸಲಾಯಿತು?

ಅ) ಧನರಾಜ್ ಪಿಳ್ಳೆ

ಆ) ಸಯ್ಯದ್ ನಯೀಮುದ್ದಿನ್

ಇ) ಸುಭಾಶ್ ಬೊಮಿಕ್

ಈ) ಬೊದ್ದುಪಲ್ಲಿ ಅಮಿತ್

ಧನರಾಜ್ ಪಿಳ್ಳೆ

ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೆ ರವರಿಗೆ ಈಸ್ಟ್ ಬೆಂಗಾಲ್ ಫುಟ್ಪಾಲ್ ಕ್ಲಬ್ ನ ಅತಿ ದೊಡ್ಡ ಗೌರವಾರ್ಥ "ಭಾರತ್ ಗೌರವ" ವನ್ನು ಆಗಸ್ಟ್ 1, 2017 ರಂದು ಕ್ಲಬ್ಬು ಸಂಸ್ಥಾಪನ ದಿನದಂದು ನೀಡಿ ಗೌರವಿಸಲಾಯಿತು. ಪಿಳ್ಳೆ ಅವರು ಭಾರತೀಯ ಹಾಕಿ ತಂಡವನ್ನು ಪುನಶ್ಚೇತನಗೊಳಿಸಲು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮತ್ತು 15 ವರ್ಷದ ವೃತ್ತಿಜೀವನದಲ್ಲಿ ನಾಲ್ಕು ಒಲಿಂಪಿಕ್ಸ್, ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 339 ಪಂದ್ಯಗಳಿಂದ 170 ಗೋಲುಗಳನ್ನು ಹೊಡೆದಿದ್ದಾರೆ.

21. ಇತ್ತೀಚಿನ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ (ಬಿಬಿಐ) ಪ್ರಕಾರ ಏಷ್ಯಾದ ಎರಡನೆಯ

ಶ್ರೀಮಂತ ವ್ಯಕ್ತಿ ಯಾರು?

ಅ) ಅನಿಲ್ ಅಂಬಾನಿ

ಆ) ಮುಖೇಶ್ ಅಂಬಾನಿ

ಇ) ಸುನೀಲ್ ಭಾರ್ತಿ

ಈ) ಆದಿತ್ಯಾ ಬಿರ್ಲಾ

ಮುಖೇಶ್ ಅಂಬಾನಿ

2017 ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (ಬಿಬಿಐ) ಪ್ರಕಾರ ಮುಖೇಶ್ ಅಂಬಾನಿ ಏಷ್ಯಾದ ಎರಡನೆಯ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 2017 ರ ಸೂಚ್ಯಂಕದ ಪ್ರಕಾರ, ಅಂಬಾನಿ ಅವರ ನಿವ್ವಳ ಮೌಲ್ಯವು 35.8 ಶತಕೋಟಿ \$ ನಷ್ಟು (2.2 ಲಕ್ಷ ಕೋಟಿ ರೂ.ಗೆ) ಹೆಚ್ಚಾಗಿದೆ. ಪ್ರಸ್ತುತ, ಅಲಿಬಾಬಾ ಗ್ರೂಪ್ ಸಂಸ್ಥಾಪಕ ಜಾಕ್ ಮಾ ಏಷ್ಯಾದಲ್ಲಿ \$ 43.2 ಶತಕೋಟಿ ಮೌಲ್ಯದ ಸಂಪತ್ತಿನೊಂದಿಗೆ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

22. ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ವಿಶ್ವ ಸ್ತನಪಾನ ಸಪ್ತಾಹವನ್ನು ಪ್ರತಿವರ್ಷ ಆಗಸ್ಟ್ 1 ರಿಂದ 7 ರವರೆಗೆ ಆಚರಿಸಲಾಗುತ್ತದೆ

II) "ಸಸ್ಟೈನಿಂಗ್ ಬ್ರೆಸ್ಟ್ ಫೀಡಿಂಗ್ ಟುಗೆದರ್" ಇದು ಈ ವರ್ಷದ ಧೈಯವಾಕ್ಯ ಮೇಲಿನ ಯಾವ ಹೇಳಿಕೆ ಸರಿಯಾಗಿವೆ?

ಅ) ಹೇಳಿಕೆ ಒಂದು ಮಾತ್ರ

ಆ) ಹೇಳಿಕೆ ಎರಡು ಮಾತ್ರ

ಇ) ಎರಡು ಹೇಳಿಕೆ ಸರಿ

ಈ) ಎರಡು ಹೇಳಿಕೆ ತಪ್ಪು

ಎರಡು ಹೇಳಿಕೆ ಸರಿ

ವಿಶ್ವ ಸ್ತನಪಾನ ಸಪ್ತಾಹ (ಡಬ್ಲ್ಯುಬಿಡಬ್ಲ್ಯು) ಅನ್ನು ಪ್ರತಿವರ್ಷ ಆಗಸ್ಟ್ 1 ರಿಂದ 7 ರವರೆಗೆ ಆಚರಿಸಲಾಗುವುದು. 2017 ಥೀಮ್ "ಸಸ್ಟೈನಿಂಗ್ ಬ್ರೆಸ್ಟ್ ಫೀಡಿಂಗ್ ಟುಗೆದರ್". ಭಾರತದಲ್ಲಿ ಎದೆಹಾಲುಣಿಸುವಿಕೆಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ತೀವ್ರಗೊಳಿಸಲು, ಸ್ತನಪಾನವನ್ನು ಪ್ರೋತ್ಸಾಹಿಸಲು ಮತ್ತು ಸ್ತನಪಾನವನ್ನು ಬೆಂಬಲಿಸುವ ಸೇವೆಗಳನ್ನು ಉತ್ತೇಜಿಸಲು "MAA- ತಾಯಿಯ ಸಂಪೂರ್ಣ ಪ್ರೀತಿ" ಎಂಬ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಸಚಿವಾಲಯ ಪ್ರಾರಂಭಿಸಿದೆ.

23. ನ್ಯಾಯಯುತ ಮಾರುಕಟ್ಟೆ ನಿರ್ವಹಣೆಯ ಮೇಲೆ ಸೆಬಿಯು ಈ ಕೆಳಗಿನ ಯಾವ ಸಮಿತಿಯನ್ನು ರಚಿಸಿದೆ?

ಅ) ಗುರುಪ್ರಸಾದ್ ಸಮಿತಿ

ಆ) ಟಿ ಕೆ ವಿಶ್ವನಾಥನ್ ಸಮಿತಿ

ಇ) ಆರ್ ಕೆ ಭಾರ್ಗವ ಸಮಿತಿ

ಈ) ರಮೇಶ್ ಚಂದ್ರ ಸಮಿತಿ

ಟಿ ಕೆ ವಿಶ್ವನಾಥನ್ ಸಮಿತಿ

ಷೇರು ವಿನಿಮಯ ಮತ್ತು ನಿಯಂತ್ರಣ ಮಂಡಳಿ (ಸೆಬಿ) ಇತ್ತೀಚೆಗೆ ನ್ಯಾಯಯುತ ಮಾರುಕಟ್ಟೆ ನಿರ್ವಹಣೆಯ ಮೇಲೆ ಸಮಿತಿಯನ್ನು ರಚಿಸಿದೆ, ಮಾಜಿ ಲೋಕಸಭಾ ಕಾರ್ಯದರ್ಶಿ ಮತ್ತು ಕಾನೂನು ಕಾರ್ಯದರ್ಶಿ ಟಿ. ಕೆ. ವಿಶ್ವನಾಥನ್ ಸಮಿತಿಯ ನೇತೃತ್ವ ವಹಿಸಿದ್ದಾರೆ. ಸಮಿತಿಯು SEBI, ಮ್ಯೂಚುಯಲ್ ಫಂಡ್, ದಲ್ಲಾಳಿಗಳು, ಆಡಿಟ್ ಸಂಸ್ಥೆಗಳು, ಸ್ಟಾಕ್ ಎಕ್ಸ್ಚೇಂಜ್‌ಗಳು, ಡಾಟಾ ಅನಾಲಿಸ್ಟ್‌ಗಳು ಸಂಸ್ಥೆಗಳು ಮತ್ತು ಕಾನೂನು ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಆಂತರಿಕ ವಹಿವಾಟು ಮತ್ತು ಮೋಸದ ಮತ್ತು ನ್ಯಾಯಸಮ್ಮತವಲ್ಲದ ವ್ಯಾಪಾರದ ಅಭ್ಯಾಸಗಳು (FUTP) ಸೇರಿದಂತೆ ಅಸ್ತಿತ್ವದಲ್ಲಿರುವ SEBI ನಿಯಮಗಳ ಸುಧಾರಣೆಗಳನ್ನು ಸೂಚಿಸುವ ಸಲುವಾಗಿ ಸಮಿತಿಯು ಕಾರ್ಯನಿರ್ವಹಿಸಲಿದೆ.

24. ಬಾಂಬೆ ಷೇರು ವಿನಿಮಯ (BSE) ಕೇಂದ್ರದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

ಅ) ಸ್ವರೂಪ್ ಸುಚೇತ

ಆ) ಧೀರೇಂದ್ರ ಸ್ವರೂಪ್

ಇ) ಕಾಶಿ ಕುಲಕರ್ಣಿ

ಈ) ಸುಧಾಕರ್ ರಾವ್

ಧೀರೇಂದ್ರ ಸ್ವರೂಪ್

ಬಿಎಸ್‌ಇಯ ಸಾರ್ವಜನಿಕ ಹಿತಾಸಕ್ತಿ ನಿರ್ದೇಶಕರಾಗಿದ್ದ ಧೀರೇಂದ್ರ ಸ್ವರೂಪ್ ಅವರನ್ನು ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅವರು ಸುಧಾಕರ್ ರಾವ್ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

25. "2017 ಬ್ರಿಕ್ಸ್ ವ್ಯಾಪಾರ ಸಚಿವರ (Trade Minister)" ಸಭೆ ಯಾವ ದೇಶದಲ್ಲಿ ಜರುಗಿತು?

ಅ) ಚೀನಾ

ಆ) ಬ್ರೆಜಿಲ್

ಇ) ರಷ್ಯಾ

ಈ) ಭಾರತ

ಚೀನಾ

ಚೀನಾದಲ್ಲಿ ಶಾಂಘೈನಲ್ಲಿ ಬ್ರಿಕ್ಸ್ ವ್ಯಾಪಾರ ಮಂತ್ರಿಗಳ 7ನೇ ಸಭೆಯನ್ನು ಆಯೋಜಿಸಲಾಗಿದೆ. ಭಾರತದಿಂದ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ 6 ಸದಸ್ಯರ ನಿಯೋಗ ಸಭೆಯಲ್ಲಿ ಭಾಗವಹಿಸಿತ್ತು. ವ್ಯಾಪಾರ ಸೌಕರ್ಯ, ಆರ್ಥಿಕ ಮತ್ತು ತಾಂತ್ರಿಕ ಸಹಕಾರ, ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

26. "ಪೀಟರ್ ಒ ನೀಲ್" ರವರು ಯಾವ ದೇಶದ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ?

ಅ) ಪಪುವಾ ನ್ಯೂ ಗಿನಿಯಾ

ಆ) ಮಲೇಷಿಯಾ

ಇ) ಫಿಲಿಪೈನ್ಸ್

ಈ) ಮೆಕ್ಸಿಕೊ

ಪಪುವಾ ನ್ಯೂ ಗಿನಿಯಾ

27. ಭಾರತದ ಮೊದಲ ಖಾಸಗಿ ವಲಯದ ಕ್ಷಿಪಣಿ ಉಪ-ವ್ಯವಸ್ಥೆಗಳ ಉತ್ಪಾದನಾ ಸೌಲಭ್ಯವು ಯಾವ ನಗರದಲ್ಲಿ ಸ್ಥಾಪಿತವಾಗಿದೆ?

ಅ) ಗುವಾಹಟಿ

ಆ) ಹೈದ್ರಾಬಾದ್

ಇ) ಪುಣೆ

ಈ) ಮುಂಬೈ

ಹೈದ್ರಾಬಾದ್

ಭಾರತದ ಪ್ರಥಮ ಖಾಸಗಿ ಕ್ಷಿಪಣಿ ಉಪ-ವ್ಯವಸ್ಥೆಗಳ ತಯಾರಿಕಾ ಸೌಲಭ್ಯವು ಹೈದರಾಬಾದ್ ಬಳಿ ಉದ್ಘಾಟಿಸಲಾಯಿತು. ರಕ್ಷಣಾ ಉತ್ಪನ್ನದಲ್ಲಿ ಖಾಸಗಿ ವಲಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಇದನ್ನು ಸ್ಥಾಪಿಸಲಾಗಿದೆ. ಕಲ್ಯಾಣಿ ಗ್ರೂಪ್ ಮತ್ತು ಇಸ್ರೇಲ್ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್ ನಡುವೆ \$ 2.5 ಶತಕೋಟಿ ಜಂಟಿ ಉದ್ಯಮವಾಗಿದೆ.

28. ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

ಅ) ರಾಜೀವ್ ಕುಮಾರ್

ಆ) ಸುರೇಶ್ ಶುಕ್ಲಾ

ಇ) ಅಮಿತ್ ಭಂಡಾರಿ

ಈ) ರವಿ ಶ್ರೀವತ್ಸ

ರಾಜೀವ್ ಕುಮಾರ್

ಖ್ಯಾತ ಅರ್ಥಶಾಸ್ತ್ರಜ್ಞ ಡಾ. ರಾಜೀವ್ ಕುಮಾರ್ ನೀತಿ ಆಯೋಗದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅರವಿಂದ್ ಪಾನಗರಿಯಾ ರವರು ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಲಿದ್ದು, ಈ ಜಾಗವನ್ನು ರಾಜೀವ್ ಕುಮಾರ್ ತುಂಬಲಿದ್ದಾರೆ.

29. BIMSTEC ರಾಷ್ಟ್ರಗಳ ವಿದೇಶಾಂಗ ಸಚಿವರ 15 ನೇ ಸಭೆಯನ್ನು ಯಾವ ದೇಶ ಆಯೋಜಿಸಲಿದೆ?

ಅ) ನೇಪಾಳ

ಆ) ಭಾರತ

ಇ) ಬಾಂಗ್ಲಾದೇಶ

ಈ) ಮ್ಯಾನ್ಮಾರ್

ನೇಪಾಳ

BIMSTEC ದೇಶಗಳ ವಿದೇಶಾಂಗ ಸಚಿವರ 15ನೇ ಸಭೆ ಆಗಸ್ಟ್ 10-11, 2017 ರಂದು ಕಠ್ಮಂಡು, ನೇಪಾಳದಲ್ಲಿ ನಡೆಯಲಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

30. ಭಾರತ, ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾ ಕ್ಷೇತ್ರಗಳನ್ನು ಪ್ರತಿನಿಧಿಸಲು ವಿಶ್ವ ಬ್ಯಾಂಕ್ (ಡಬ್ಲ್ಯೂಬಿ) ನ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು?

ಅ) ಕಿರಣ್ ಕಾರ್ಣಿಕ್

ಆ) ಎಸ್ ಅಪರ್ಣ

ಇ) ಸುಚೇತಾ ಸಿಂಗ್

ಈ) ಕೃಪಾಲ್ ಕುಮಾರ್

ಎಸ್ ಅಪರ್ಣ

ಗುಜರಾತ್ ಕ್ಯಾಡರ್ನ 1988-ಬ್ಯಾಚ್ ಐಎಎಸ್ ಅಧಿಕಾರಿಯಾದ ಎಸ್.ಅಪರ್ಣ ಅವರನ್ನು ಮೂರು ವರ್ಷಗಳ ಕಾಲ ಭಾರತದ, ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾ ಕ್ಷೇತ್ರಗಳನ್ನು ಪ್ರತಿನಿಧಿಸಲು ವಿಶ್ವ ಬ್ಯಾಂಕ್ (ಡಬ್ಲ್ಯೂಬಿ) ಯ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ಅವರು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

31. ರಾಷ್ಟ್ರೀಯ ಕೈಮಗ್ಗ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಆಗಸ್ಟ್ 5

ಆ) ಆಗಸ್ಟ್ 6

ಇ) ಆಗಸ್ಟ್ 7

ಈ) ಆಗಸ್ಟ್ 8

ಆಗಸ್ಟ್ 7

ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7 ರಂದು ಭಾರತದಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ. ಕೈಮಗ್ಗ ಕ್ಷೇತ್ರವನ್ನು ಪ್ರೋತ್ಸಾಹಿಸುವುದು ಮತ್ತು ಕೈಮಗ್ಗದಿಂದ ಮಾಡಲಾದ ಉತ್ಪನ್ನಗಳನ್ನು ಬಳಸುವಂತೆ ಉತ್ತೇಜಿಸುವುದು ಈ ದಿನದ ಉದ್ದೇಶ. ಈ ದಿನದಂದು 1905ರಲ್ಲಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾದ ಸ್ಮರಣಾರ್ಥ ಈ ದಿನವನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಆಚರಿಸಲಾಗುತ್ತಿದೆ.

32. ಉತ್ತರಪ್ರದೇಶದ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?

ಅ) ಅಕ್ಷಯ್ ಕುಮಾರ್

ಆ) ಸಲ್ಮಾನ್ ಖಾನ್

ಇ) ಅಮಿತಾಬ್ ಬಚ್ಚನ್

ಈ) ವಿದ್ಯಾ ಬಾಲನ್

ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ರವರು ಉತ್ತರಪ್ರದೇಶದ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

33. "ನಿಸಾರ್ (NISAR)" ಉಪಗ್ರಹವನ್ನು ಇಸ್ರೋ ಮತ್ತು ಈ ಕೆಳಗಿನ ಯಾವ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿವೆ?

ಅ) ನಾಸಾ

ಆ) ಯುರೋಪ್ ಬಾಹ್ಯಕಾಶ ಸಂಸ್ಥೆ

ಇ) ರಷ್ಯಾ ಬಾಹ್ಯಕಾಶ ಸಂಸ್ಥೆ

ಈ) ಚೀನಾ ಬಾಹ್ಯಕಾಶ ಸಂಸ್ಥೆ

ನಾಸಾ

ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (NISAR) ಮಿಷನ್ ಅಭಿವೃದ್ಧಿಗೆ ಇಸ್ರೋ ಮತ್ತು ನಾಸಾ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಎರಡು-ಆವರ್ತನ (ಎಲ್ & ಎಸ್ ಬ್ಯಾಂಡ್) ಸಂಶ್ಲೇಷಿತ ದ್ವೈತರಂಧ್ರ ರಾಡಾರ್ ಉಪಗ್ರಹವನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಾರಂಭಿಸಲು ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ. ಈ ಭೂ ವೀಕ್ಷಣಾ ಉಪಗ್ರಹವನ್ನು 2021 ರಲ್ಲಿ ಕಕ್ಷೆಗೆ ಹಾರಿಸಲಾಗುವುದು.

34. ಈ ಕೆಳಗಿನ ಯಾವ ದೇಶ 2017 FIBA ಏಷ್ಯಾ ಚಾಂಪಿಯನ್ ಷಿಪ್ ಅನ್ನು ಆಯೋಜಿಸಲಿದೆ?

ಅ) ಚೀನಾ

ಆ) ಲೆಬಾನನ್

ಇ) ನೇಪಾಳ

ಈ) ಬಾಂಗ್ಲಾದೇಶ

ಲೆಬಾನನ್

ಏಷ್ಯಾದ ಅತಿದೊಡ್ಡ ಬ್ಯಾಸ್ಕೆಟ್ಬಾಲ್ ಟೂರ್ನಮೆಂಟ್ ಎಂದು ಕರೆಯಲ್ಪಡುವ ಎಫ್‌ಐಬಿಎ ಏಷ್ಯಾ ಕಪ್, ಆಗಸ್ಟ್ 8-20, 2017 ರಿಂದ ಲೆಬಾನನ್‌ನ ಬೈರುತ್ನಲ್ಲಿ ಪ್ರಾರಂಭವಾಗಿದೆ.

35. 2017 ಅಖಿಲ ಭಾರತ ಎಂಸಿಸಿ-ಮುರುಗಪ್ಪ ಗೋಲ್ಡ್ ಕಪ್ ಹಾಕಿ ಪಂದ್ಯಾವಳಿಯನ್ನು ಯಾವ ತಂಡ ಗೆದ್ದುಕೊಂಡಿತು?

ಅ) PNB

ಆ) BHA

ಇ) ONGC

ಈ) IOC

ONGC

ತಮಿಳುನಾಡಿನ ಚೆನ್ನೈನಲ್ಲಿ ಮೇಯರ್ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಐಸಿ) ಬೆಂಗಳೂರಿನ ಹಾಕಿ ಅಸೋಸಿಯೇಷನ್ (ಬಿಎಚ್‌ಎಚ್) ವಿರುದ್ಧ 4-2ರಿಂದ ವಿಜಯದ ಮೂಲಕ ಆಲ್-ಇಂಡಿಯಾ ಎಮ್‌ಸಿಸಿ-ಮುರುಗಪ್ಪ ಗೋಲ್ಡ್ ಕಪ್ ಹಾಕಿ ಪಂದ್ಯಾವಳಿಯ 91 ನೇ ಆವೃತ್ತಿಯನ್ನು ಗೆದ್ದುಕೊಂಡಿದೆ.

36. ಭಾರತದಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು "ಡಾನ್ ಆಫ್ ಕ್ರೂಸ್ ಟೂರಿಸಂ ಇನ್ ಇಂಡಿಯಾ (Dawan of Cruise Tourism in India)" ವನ್ನು ಯಾವ ನಗರದಲ್ಲಿ ಆನಾವರಣಗೊಳಿಸಲಾಯಿತು?

ಅ) ಮುಂಬೈ

ಆ) ವಿಶಾಖಪಟ್ಟಣ

ಇ) ಚೆನ್ನೈ

ಈ) ಕೊಚ್ಚಿ

ಮುಂಬೈ



37. ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?

ಅ) ದೀಪಕ್ ಮಿಶ್ರಾ

ಆ) ಚೂಡಾಮಣಿ

ಇ) ಜಿ ಬಿ ಪಟ್ನಾಯಕ್

ಈ) ರಂಗನಾಥ್ ಮಿಶ್ರಾ

ದೀಪಕ್ ಮಿಶ್ರಾ

ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರು ಭಾರತದ ನೂತನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಮಿಶ್ರಾ ಅವರು 13 ತಿಂಗಳ ಅಧಿಕಾರಾವಧಿಯನ್ನು ಹೊಂದಿದ್ದಾರೆ.

38. ಭಾರತದ ಮೊದಲ ಸೂಕ್ಷ್ಮ ಅರಣ್ಯವನ್ನು ಯಾವ ರಾಜ್ಯದಲ್ಲಿ ನಿರ್ಮಿಸಲಾಗುವುದು?

ಅ) ಬಿಹಾರ

ಆ) ಚತ್ತೀಸಘರ್

ಇ) ಜಾರ್ಖಂಡ್

ಈ) ಹರಿಯಾಣ

ಚತ್ತೀಸಘರ್

ಭಾರತದ ಮೊದಲ ಸೂಕ್ಷ್ಮ ಅರಣ್ಯವನ್ನು ಚತ್ತೀಸಘರ್ ನ ರಾಯ್ಪುರದಲ್ಲಿ ನಿರ್ಮಿಸಲಾಗುವುದು. ಸರಿಸುಮಾರು, 70 ಸರ್ಕಾರಿ ಕಚೇರಿ ಕಟ್ಟಡಗಳನ್ನು ಹೊಂದಿರುವ 19 ಎಕರೆ ಭೂಮಿಯನ್ನು ಆಮ್ಲಜನಕ ವಲಯ ರಚಿಸುವ ಸಲುವಾಗಿ ಸೂಕ್ಷ್ಮ ಅರಣ್ಯವನ್ನು ನಿರ್ಮಿಸಲಾಗುವುದು.

39. 2017 ಭಾರತ - ಆಸಿಯಾನ್ ಯೂತ್ ಶೃಂಗಸಭೆಯ ಆತಿಥ್ಯ ವಹಿಸುವ ನಗರ ಯಾವುದು?

ಅ) ಭೋಪಾಲ್

ಆ) ಹೈದ್ರಾಬಾದ್

ಇ) ಕೊಲ್ಕತ್ತಾ

ಈ) ನವದೆಹಲಿ

ಭೋಪಾಲ್

ಮಧ್ಯಪ್ರದೇಶದ ಭೋಪಾಲ್ ನಲ್ಲಿ 2017 ಭಾರತ - ಆಸಿಯಾನ್ ಯೂತ್ ಶೃಂಗಸಭೆ ಆಗಸ್ಟ್ 14 ರಿಂದ 19 ರವರೆಗೆ ನಡೆಯಲಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ASEAN) ಸಚಿವಾಲಯ ಮತ್ತು ಭಾರತ ಫೌಂಡೇಶನ್ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 10 ಆಸಿಯಾನ್ ರಾಷ್ಟ್ರಗಳಾದ ಬ್ರೂನಿ, ಕಾಂಬೋಡಿಯಾ, ಲಾವೋ ಪಿಡಿಆರ್, ಮ್ಯಾನ್ಮಾರ್, ಮಲೇಷಿಯಾ, ಇಂಡೋನೇಷಿಯಾ, ಫಿಲಿಪೈನ್ಸ್, ಸಿಂಗಪೂರ್,

ಧೈಲ್ಯಾಂಡ್ ಮತ್ತು ವಿಯೆಟ್ನಾಂ ದೇಶಗಳ 100 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

40. ಆಂಧ್ರ ವಿಶ್ವವಿದ್ಯಾನಿಲಯದ ಮರೈನ್ ಲಿವಿಂಗ್ ರಿಸೋರ್ಸಸ್ ಡಿಪಾರ್ಟ್‌ಮೆಂಟ್ ಯಾವ ಮೀನನ್ನು ವಿಶ್ವದ ಅಪರೂಪದ ಮೀನು ತಳಿ ಎಂದು ಅಧಿಕೃತವಾಗಿ ಘೋಷಿಸಿದೆ?

ಅ) ರೋಹು

ಆ) ಕಾಟ್ಲ

ಇ) ರಾಯಿಚಪಾಲು

ಈ) ಟೆಂಗ್ರ

ರಾಯಿಚಪಾಲು

ಆಂಧ್ರ ವಿಶ್ವವಿದ್ಯಾನಿಲಯದ ಮರೈನ್ ಲಿವಿಂಗ್ ರಿಸೋರ್ಸಸ್ ಡಿಪಾರ್ಟ್‌ಮೆಂಟ್ ಸಂಶೋಧಕರು ರಾಯಿಚಪಾಲು ಮೀನು ತಳಿಯನ್ನು ವಿಶ್ವದಲ್ಲಿ ಅಪರೂಪದ ಮೀನುಗಳ ಪೈಕಿ ಒಂದಾಗಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿನ ಮೀನುಗಾರರಿಗೆ ಸಾಮಾನ್ಯವಾಗಿ ಲಭಿಸುವ ಮೀನು ಇದಾಗಿದೆ. ಇದು ವರ್ಣರಂಜಿತ ಮೀನಾಗಿದ್ದು, ಸುಮಾರು 97 ಮಿಮೀ ಉದ್ದ ಮತ್ತು ದಡದ ಬಳಿ ವಾಸಿಸುತ್ತದೆ.

41. ಶಪಥ್ ಭಾರದ್ವಾಜ್ ರವರು ಭಾರತದ ಟಾರ್ಗೆಟ್ ಒಲಂಪಿಕ್ ಪೊಡಿಯಂ (TOP) ಯೋಜನೆಗೆ ಆಯ್ಕೆಯಾಗಿರುವ ಭಾರತದ ಕಿರಿಯ ಕ್ರೀಡಾಪಟು ಎನಿಸಿದ್ದಾರೆ. ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

ಅ) ಶೂಟಿಂಗ್

ಆ) ಕುಸ್ತಿ

ಇ) ಎತ್ತರ ಜಿಗಿತ

ಈ) ಉದ್ದ ಜಿಗಿತ

ಶೂಟಿಂಗ್

42. 2017 ನೇಟಿಕ್ಸ್ ಜಾಗತಿಕ ನಿವೃತ್ತಿ ಸೂಚ್ಯಂಕ (GRI) ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

ಅ) 54

ಆ) 43

ಇ) 35

ಈ) 65

43

2017 ಜಾಗತಿಕ ನಿವೃತ್ತಿ ಸೂಚ್ಯಂಕದಲ್ಲಿ ಭಾರತ 43ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನದಲ್ಲಿದ್ದು, ಸ್ವಿಟ್ಜರ್ಲೆಂಡ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನ ಪಡೆದುಕೊಂಡಿವೆ. ವಸ್ತು ಯೋಗಕ್ಷೇಮ, ಆರೋಗ್ಯ, ಹಣಕಾಸು ಮತ್ತು ಜೀವನದ ಗುಣಮಟ್ಟ ಆಧರಿಸಿ ಸೂಚ್ಯಂಕವನ್ನು ತಯಾರಿಸಲಾಗುವುದು. ಸೂಚ್ಯಂಕದ ಉದ್ದೇಶವು ನಿವೃತ್ತಿ ಮತ್ತು ಭವಿಷ್ಯದ ನಿವೃತ್ತಿ ಹೊಂದುವವರಿಗೆ ಜಾಗತಿಕ ಮಾನದಂಡವನ್ನು ಒದಗಿಸುವುದು.

43. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಆಂಡ್ರಾಯ್ಡ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಯಾವ ತಂತ್ರಜ್ಞಾನ ದೈತ್ಯದೊಂದಿಗೆ ಪ್ರಾರಂಭಿಸಿದೆ?

ಅ) ಗೂಗಲ್

ಆ) ಮೈಕ್ರೋಸಾಫ್ಟ್

ಇ) ಫೇಸ್ ಬುಕ್

ಈ) ಐಬಿಎಮ್

ಗೂಗಲ್

ಆಂಡ್ರಾಯ್ಡ್ ಮತ್ತು ವೆಬ್ ಪ್ಲಾಟ್ಫಾರ್ಮ್‌ನಲ್ಲಿ ಮೊಬೈಲ್ ಅಭಿವೃದ್ಧಿ ತರಬೇತಿ ನೀಡಲು ಮತ್ತು ಭಾರತದಲ್ಲಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪರಿಸರ ವ್ಯವಸ್ಥೆಯ ಗುಣಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಐಸಿ) ಮತ್ತು ಗೂಗಲ್ ಇಂಡಿಯಾ ಆಂಡ್ರಾಯ್ಡ್ ಸ್ಕಿಲ್ ಡೆವಲಪ್‌ಮೆಂಟ್ ಪ್ರೋಗ್ರಾಂ ಅನ್ನು ಪ್ರಾರಂಭಿಸಿವೆ.

44. "ನಮಮಿ ಗಂಗೆ ಜಾಗೃತಿ ಯಾತ್ರೆ" ಎಂಬ ಹೊಸ ಜಾಗೃತಿ ಅಭಿಯಾನವನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

ಅ) ಉತ್ತರ ಪ್ರದೇಶ

ಆ) ಪಶ್ಚಿಮ ಬಂಗಾಳ

ಇ) ಬಿಹಾರ್

ಈ) ಉತ್ತರಖಂಡ್

ಉತ್ತರ ಪ್ರದೇಶ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗೇ ಆದಿತ್ಯನಾಥ್ ಅವರು ರಾಜ್ಯದ ರಾಜಧಾನಿ ಲಕ್ನೋದಲ್ಲಿ ಅಧಿಕೃತ ನಿವಾಸದಿಂದ ನಮಮಿ ಗಂಗೆ ಜಾಗೃತಿ ಯಾತ್ರೆ ಎಂಬ ಹೊಸ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಗಂಗಾ ನದಿ ತೀರದಲ್ಲಿ ಶುಚಿತ್ವವನ್ನು ಕೇಂದ್ರೀಕರಿಸುವುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶ. ಈ ಅಭಿಯಾನ ಸುಮಾರು 1,025 ಕಿ.ಮೀ. ಒಟ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಸೆಪ್ಟೆಂಬರ್ 6, 2017 ರಂದು ಸಮಾಪ್ತಿಯಾಗುತ್ತದೆ.

45. ಮರಣ ಹೊಂದಿದ ಸೈನಿಕನ ಪತ್ನಿಗೆ ಯಾವ ಸಂಸದೀಯ ಸಮಿತಿಯು ಇತ್ತೀಚೆಗೆ 100% ಪಿಂಚಣಿಯನ್ನು ಶಿಫಾರಸು ಮಾಡಿದೆ?

ಅ) ಕೆ ಪಿ ಸಕ್ಸನಾ ಸಮಿತಿ

ಆ) ಬಿ ಸಿ ಖಂಡೂರಿ ಸಮಿತಿ

ಇ) ಪಿ ಸಿ ಚಾಕೂ ಸಮಿತಿ

ಈ) ಖೇಹರ್ ಸಮಿತಿ

ಬಿ ಸಿ ಖಂಡೂರಿ ಸಮಿತಿ

ಮೇಜರ್ ಜನರಲ್ (ನಿವೃತ್ತ) ಬಿ ಸಿ ಖಂಡೂರಿ ನೇತೃತ್ವದ ಸಂಸದೀಯ ಸಮಿತಿಯು ಇತ್ತೀಚೆಗೆ ತನ್ನ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ವರದಿಯಲ್ಲಿ, ಮರಣ ಹೊಂದಿದ ಸೈನಿಕನ ವಿಧವೆಗೆ 100% ಪಿಂಚಣಿಯನ್ನು ಶಿಫಾರಸು ಮಾಡಿದೆ, ಇದರಿಂದಾಗಿ ಆಕೆ ತನ್ನ ಕುಟುಂಬದ ಆರೈಕೆಯನ್ನು ಮಾಡಬಹುದು.

46. 2017 UEFA ಸೂಪರ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಗೆದ್ದ ತಂಡ ಯಾವುದು?

ಅ) ರಿಯಲ್ ಮ್ಯಾಡ್ರಿಡ್

ಆ) ಬಾರ್ಸೆಲೋನ

ಇ) ಮ್ಯಾಂಚೆಸ್ಟರ್ ಯುನೈಟೆಡ್

ಈ) ಚೆಲ್ಸಿಯ

ರಿಯಲ್ ಮ್ಯಾಡ್ರಿಡ್

47. ಮಂಡ್ಲೆ ಸಸ್ಯ ಪಳೆಯುಳಿಕೆ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

ಅ) ಮಹಾರಾಷ್ಟ್ರ

ಆ) ಮಧ್ಯ ಪ್ರದೇಶ

ಇ) ರಾಜಸ್ಥಾನ

ಈ) ಗುಜರಾತ್

ಮಧ್ಯ ಪ್ರದೇಶ

48. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ (OUP) ಇತ್ತೀಚೆಗೆ ಕೆಳಗಿನ ಯಾವ ಭಾರತೀಯ ಭಾಷೆಗಳಲ್ಲಿ ಆನ್ಲೈನ್ ನಿಘಂಟನ್ನು ಬಿಡುಗಡೆ ಮಾಡಿದೆ?

ಅ) ತಮಿಳು ಮತ್ತು ಮಲೆಯಾಳಂ

ಆ) ಕನ್ನಡ ಮತ್ತು ತೆಲುಗು

ಇ) ತಮಿಳು ಮತ್ತು ಗುಜರಾತಿ

ಈ) ಮಲೆಯಾಳಂ ಮತ್ತು ಮರಾಠಿ

ತಮಿಳು ಮತ್ತು ಗುಜರಾತಿ

ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ (OUP) ಇತ್ತೀಚೆಗೆ ತಮಿಳು ಮತ್ತು ಗುಜರಾತಿ ಭಾಷೆಗಳಲ್ಲಿ ಆನ್ಲೈನ್ ನಿಘಂಟನ್ನು ಬಿಡುಗಡೆ ಮಾಡಿದೆ. ಆಕ್ಸ್‌ಫರ್ಡ್ ಗ್ಲೋಬಲ್ ಲ್ಯಾಂಗ್ವೇಜ್ (ಒಜಿಎಲ್) ಉಪಕ್ರಮದ ಒಂದು ಭಾಗವಾಗಿ ಇದನ್ನು ಪ್ರಾರಂಭಿಸಲಾಗಿದೆ.

49. 2017 ಅಂತಾರಾಷ್ಟ್ರೀಯ ಜೈವಿಕ ಡಿಸೆಲ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಆಗಸ್ಟ್ 9

ಆ) ಆಗಸ್ಟ್ 10

ಇ) ಆಗಸ್ಟ್ 11

ಈ) ಆಗಸ್ಟ್ 12

ಆಗಸ್ಟ್ 10

ಅಂತಾರಾಷ್ಟ್ರೀಯ ಜೈವಿಕ ಡಿಸೆಲ್ ದಿನವನ್ನು ಆಗಸ್ಟ್ 10 ರಂದು ಪ್ರತಿವರ್ಷ ಆಚರಿಸಲಾಗುತ್ತದೆ. ಜೈವಿಕ ಇಂಧನಗಳ ಬಳಕೆಗೆ ಕರೆ ನೀಡುವ ಗುರಿಯನ್ನು ಹೊಂದಿದೆ. 1893 ರ ವರ್ಷದಲ್ಲಿ ಕಡಲೆಕಾಯಿ ಎಣ್ಣೆಯಿಂದ ಎಂಜಿನ್ ಅನ್ನು ನಡೆಸಿದ ಸರ್ ರುಡಾಲ್ಫ್ ಡಿಸೆಲ್ ನಡೆಸಿದ ಸಂಶೋಧನೆಯ ಪ್ರಯೋಗಾರ್ಥ ಈ ದಿನವನ್ನು ಜೈವಿಕ ಡಿಸೆಲ್ ದಿನವನ್ನಾಗಿ ಆಚರಿಸಲಾಗುತ್ತಿದೆ.

50. ಭಾರತದ 13ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ವೆಂಕಯ್ಯನಾಯ್ಡು ರವರು ಯಾವ ರಾಜ್ಯದವರು?

ಅ) ತೆಲಂಗಾಣ

ಆ) ಆಂಧ್ರ ಪ್ರದೇಶ

ಇ) ತಮಿಳುನಾಡು

ಈ) ಮಧ್ಯ ಪ್ರದೇಶ

ಆಂಧ್ರ ಪ್ರದೇಶ

ಮಾಜಿ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ರವರು ಆಗಸ್ಟ್ 13, 2017 ರಂದು ಭಾರತದ 13 ನೇ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ ರವರು ಪ್ರಮಾಣ ವಚನ ಭೋದಿಸಿದರು. ನಾಯ್ಡು ರವರು 1949 ಜುಲೈ 1 ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚವತಪಾಲೆಮ್ಮಲ್ಲಿ ಜನಿಸಿದರು. ದೇಶದ ಎರಡನೆಯ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾಗುವುದಕ್ಕೆ ಮುಂಚಿತವಾಗಿ, ಶ್ರೀ ನಾಯ್ಡು ಅವರು ಹಲವಾರು ಸ್ಥಾನಗಳನ್ನು

ಹೊಂದಿದ್ದರು. ಅವರು 2002 ರಿಂದ 2004 ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅವರು ಗ್ರಾಮೀಣಾಭಿವೃದ್ಧಿ ಕೇಂದ್ರ ಸಚಿವರಾಗಿದ್ದರು. ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ, ನಾಯ್ಡು ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

51. ಗ್ಲೋಬಲ್ ಎಂಟರ್ಪ್ರೈನರ್ಷಿಪ್ ಶೃಂಗಸಭೆಯ (GES-2017) ಆತಿಥ್ಯ ವಹಿಸಲಿರುವ ನಗರ ಯಾವುದು?

ಅ) ಬೆಂಗಳೂರು

ಆ) ಹೈದ್ರಾಬಾದ್

ಇ) ಪುಣೆ

ಈ) ಮುಂಬೈ

ಹೈದ್ರಾಬಾದ್

ಹೈದ್ರಾಬಾದಿನಲ್ಲಿ ಗ್ಲೋಬಲ್ ಎಂಟರ್ಪ್ರೈನರ್ಷಿಪ್ ಶೃಂಗಸಭೆ (ಜಿಇಎಸ್-2017) ಯನ್ನು ಭಾರತ ಮತ್ತು ಅಮೆರಿಕ ಸಹಯೋಗದಲ್ಲಿ 28-30, 2017 ರಂದು ನಡೆಯಲಿದೆ.

52. ಈ ಕೆಳಗಿನ ಯಾವ ಭಾರತೀಯ ಕ್ರೀಡಾಪಟುವನ್ನು ಆಗ್ನೇಯ ಏಷ್ಯಾ ಪ್ರದೇಶದಲ್ಲಿ (SEAR) ವಿಶ್ವ ಆರೋಗ್ಯ ಸಂಸ್ಥೆಯ ದೈಹಿಕ ಚಟುವಟಿಕೆಯ ಸದ್ಭಾವನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ?

ಅ) ಸಚಿನ್ ತೆಂಡುಲ್ಕರ್

ಆ) ರಾಹುಲ್ ದ್ರಾವಿಡ್

ಇ) ಮಿಲ್ಕಾ ಸಿಂಗ್

ಈ) ಮೇರಿ ಕೋಮ್

ಮಿಲ್ಕಾ ಸಿಂಗ್

ಭಾರತದ ಖ್ಯಾತ ಕ್ರೀಡಾಪಟು ಮಿಲ್ಕಾ ಸಿಂಗ್ ಅವರು ಆಗ್ನೇಯ ಏಷ್ಯಾ ಪ್ರದೇಶದಲ್ಲಿ (SEAR) ವಿಶ್ವ ಆರೋಗ್ಯ ಸಂಸ್ಥೆಯ ದೈಹಿಕ ಚಟುವಟಿಕೆಯ ಸದ್ಭಾವನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಗೌರವಾನ್ವಿತ ರಾಯಭಾರಿಯಾಗಿ ಸಿಂಗ್ ಅವರು ಸಾಂಕ್ರಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವ ಯೋಜನೆಗಳನ್ನು ಪ್ರೋತ್ಸಾಹಿಸಲು ಶ್ರಮಿಸಲಿದ್ದಾರೆ. ಮಿಲ್ಕಾ ಸಿಂಗ್ "ಪ್ಲೈಯಿಂಗ್ ಸಿಖ್" ಎಂದೇ ಖ್ಯಾತಿ ಪಡೆದಿದ್ದಾರೆ.

53. ಈ ಕೆಳಗಿನ ಯಾರು "ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯ" ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

ಅ) ಪ್ರಸೂನ್ ಜೋಶಿ

ಆ) ಮಣಿಶರ್ಮ

ಇ) ಕರಣ್ ಸಿಂಗ್

ಈ) ಅನಿಲ್ ಕಪೂರ್

ಪ್ರಸೂನ್ ಜೋಶಿ

ಖ್ಯಾತ ಗೀತ ರಚನೆಕಾರ ಪ್ರಸೂನ್ ಜೋಶಿ ರವರು ಮೂರು ವರ್ಷಗಳ ಅವಧಿಗೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಪಹ್ಲಾಜ್ ನಿಹಾಲಾನಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಫಾನಾ, ರಂಗ್ ದೇ ಬಸಂತಿ, ಬ್ಲಾಕ್, ದೆಹಲಿ 6 ಮತ್ತು ಭಾಗ್ ಮಿಲ್ಕಾ ಭಾಗ್ ಚಲನಚಿತ್ರಗಳಿಗೆ ಗೀತ ರಚನೆ ಮಾಡಿದ ನಂತರ ಅವರು ಹೆಚ್ಚು ಪ್ರಾಮುಖ್ಯತೆ ಗಳಿಸಿದರು. 2008 ಮತ್ತು 2013 ರಲ್ಲಿ ಎರಡು ಬಾರಿ ಇವರಿಗೆ ಅತ್ಯುತ್ತಮ ಗೀತರಚನೆಕಾರ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

54. ಈ ಕೆಳಗಿನವರುಗಳಲ್ಲಿ ಯಾರಿಗೆ 2017 ದಿ ಹಿಂದೂ ನಾಟಕಕಾರ ಪ್ರಶಸ್ತಿ ಲಭಿಸಿದೆ?

ಅ) ಅರವಿಂದ್ ಶಾಸ್ತ್ರಿ ಮತ್ತು ನವೀನ್ ರಾಜ್

ಆ) ಗೆರೀಶ್ ಖೇಮನಿ ಮತ್ತು ಅಕ್ಷತ್ ನಿಗಮ್

ಇ) ಸುನೀಲ್ ಶನ್ಯಾಗ್ ಮತ್ತು ಕೆವಾಲ್ ಅರೋರಾ

ಈ) ಸುರೇಶ್ ಸೋನಿ ಮತ್ತು ಅಕ್ಷತ್ ನಿಗಮ್

ಗೆರೀಶ್ ಖೇಮನಿ ಮತ್ತು ಅಕ್ಷತ್ ನಿಗಮ್

ಮುಂಬೈನಲ್ಲಿ ನಡೆದ 13ನೇ ದಿ ಹಿಂದೂ ರಂಗಭೂಮಿ ಉತ್ಸವದಲ್ಲಿ ಗೆರೀಶ್ ಖೇಮನಿ ಮತ್ತು ಅಕ್ಷತ್ ನಿಗಮ್ ರವರಿಗೆ 2017 ದಿ ಹಿಂದೂ ನಾಟಕಕಾರ ಪ್ರಶಸ್ತಿ ಲಭಿಸಿದೆ. 'ಇನ್ ಸರ್ಚ್ ಆಫ್ ದರಿಯಾ ಸಾಗರ್' ನಾಟಕಕ್ಕಾಗಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪ್ರಶಸ್ತಿಯು ರೂ 2 ಲಕ್ಷ ನಗದು ಒಳಗೊಂಡಿದೆ.

55. ಆನೆಗಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಕೆಳಗಿನ ಯಾವ ರಾಷ್ಟ್ರವ್ಯಾಪ್ತಿ ಪ್ರಚಾರವನ್ನು ಪ್ರಾರಂಭಿಸಿದೆ?

ಅ) ಗಜ ಯಾತ್ರ

ಆ) ಗಜ ಕೇಸರಿ ಯಾತ್ರ

ಇ) ಗಜ ಸಂರಕ್ಷಣ ಯಾತ್ರ

ಈ) ಮೇಲಿನ ಯಾವುದು ಅಲ್ಲ

ಗಜ ಯಾತ್ರ

ವಿಶ್ವ ಆನೆ ದಿನದ ಅಂಗವಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಡಾ. ಹರ್ಷ ವರ್ಧನ್ ರವರು ಆನೆಗಳನ್ನು ರಕ್ಷಿಸಲು ರಾಷ್ಟ್ರಾದ್ಯಂತದ "ಗಜ ಯಾತ್ರೆ"ಗೆ ನವದೆಹಲಿಯಲ್ಲಿ ಚಾಲನೆ ನೀಡಿದರು. ಈ ಆಂದೋಲನವನ್ನು ಆನೆಗಳನ್ನು ಹೊಂದಿರುವ 12 ರಾಜ್ಯಗಳಲ್ಲಿ ಆಯೋಜಿಸಲಾಗುವುದು. ವಿಶ್ವ ಆನೆ ದಿನವನ್ನು ಆಗಸ್ಟ್ 12 ರಂದು ಪ್ರತಿವರ್ಷ ಆಚರಿಸಲಾಗುತ್ತದೆ.

56. ಪಾಕಿಸ್ತಾನದ ಮದರ್ ತೆರೆಸಾ ಎಂದೇ ಖ್ಯಾತಿ ಪಡೆದಿದ್ದ ಡಾ. ರುತ್ ಫಾವ್ ಇತ್ತೀಚೆಗೆ ನಿಧನರಾದರು. ಇವರು ಮೂಲತಃ ಯಾವ ದೇಶದವರು?

ಅ) ಜರ್ಮನಿ

ಆ) ಜಪಾನ್

ಇ) ಫ್ರಾನ್ಸ್

ಈ) ಇಟಲಿ

ಜರ್ಮನಿ

ಜರ್ಮನಿಯ ವೈದ್ಯ, ಪಾಕಿಸ್ತಾನದ ಮದರ್ ತೆರೆಸಾ ಎಂದೇ ಖ್ಯಾತಿ ಪಡೆದಿದ್ದ ಡಾ. ರುತ್ ಫಾವ್ (87) ಅವರು ನಿಧನರಾದರು. ಪಾಕಿಸ್ತಾನದಲ್ಲಿ ಕುಷ್ಮರೋಗ ನಿವಾರಣೆಗೆ ತಮ್ಮ ಜೀವನವನ್ನೇ ಇವರು ಮುಡುಪಾಗಿಟ್ಟಿದ್ದರು. 1960ರಲ್ಲಿ ಪಾಕಿಸ್ತಾನಕ್ಕೆ ಮೊದಲ ಭಾರಿ ಭೇಟಿ ನೀಡಿದ್ದ ಇವರು ಕುಷ್ಮರೋಗಿಗಳ ಸಂಕಷ್ಟವನ್ನು ಅರಿತು, ಕೊನೆಯವರೆಗೂ ಪಾಕ್‌ನಲ್ಲಿಯೇ ನೆಲೆಸಲು ನಿರ್ಧರಿಸಿದ್ದರು. ಮೇರಿ ಅಡಿಲೇಡ್ ಕುಷ್ಮರೋಗ ಕೇಂದ್ರವನ್ನು ಸ್ಥಾಪಿಸಿದ ಇವರು, ಗಿಲ್ಗಿಟ್ ಬಾಲ್ವಿಸ್ತಾನ್ ಸೇರಿದಂತೆ ಪಾಕ್‌ನ ಎಲ್ಲ ಪ್ರಾಂತ್ಯಗಳಲ್ಲೂ ಇದರ ಶಾಖೆ ತೆರೆದು, ಸುಮಾರು 50 ಸಾವಿರ ಕುಟುಂಬಗಳಿಗೆ ಚಿಕಿತ್ಸೆ ನೀಡಿದರು. ಇವರ ಸತತ ಪರಿಶ್ರಮದ ಫಲವಾಗಿ ವಿಶ್ವ ಆರೋಗ್ಯ ಸಂಸ್ಥೆಯು, ಪಾಕಿಸ್ತಾನವನ್ನು ಏಷ್ಯಾದಲ್ಲಿಯೇ ಮೊದಲ ಕುಷ್ಮರೋಗ ಮುಕ್ತ ದೇಶ ಎಂದು 1996ರಲ್ಲಿ ಘೋಷಿಸಿತ್ತು.

57. ಕೇಂದ್ರ ಸರ್ಕಾರವು ಹೊಸ ಉಪ-ಯೋಜನೆ "AGEY ಅನ್ನು ದೀನ್ ದಯಾಳ್ ಅಂತರ್ಜೀದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡಿಎವೈ -ಎನ್.ಆರ್.ಎಲ್.ಎಂ.)ದ ಭಾಗವಾಗಿ ಪ್ರಾರಂಭಿಸಲಿದೆ. AGEY ಎಂದರೆ \_\_\_\_\_?

ಅ) ಅಜೀವಿಕ ಗ್ರಾಮೀಣ ಎಕ್ಸ್‌ಪ್ರೆಸ್ ಯೋಜನೆ

ಆ) ಅಜೀವಕ ಗ್ರಾಮ ಎಕ್ಸ್‌ಪ್ರೆಸ್ ಯೋಜನೆ

ಇ) ಅಗದ್ ಗ್ರಾಮೀಣ ಎಕ್ಸ್‌ಪ್ರೆಸ್ ಯೋಜನೆ

ಈ) ಆನಂದ ಗ್ರಾಮೀಣ ಎಕ್ಸ್‌ಪ್ರೆಸ್ ಯೋಜನೆ

ಅಜೀವಿಕ ಗ್ರಾಮೀಣ ಎಕ್ಸ್‌ಪ್ರೆಸ್ ಯೋಜನೆ



ಕೇಂದ್ರ ಸರ್ಕಾರಶೀಘ್ರದಲ್ಲೇ "ಆಜೀವಿಕ ಗ್ರಾಮೀಣ ಎಕ್ಸ್ಪ್ರೆಸ್ ಯೋಜನೆ" (AGEY) ಹೆಸರಿನ ಹೊಸ ಉಪ-ಯೋಜನೆಯನ್ನು ಪ್ರಾರಂಭಿಸಲಿದೆ. ಇದು ದೀನ್ ದಯಾಳ ಅಂತರ್ಜಾಲದ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಉಪಯೋಜನೆ. ಆರಂಭದಲ್ಲಿ, AGEY ಅನ್ನು ದೇಶದ 250 ಬ್ಲಾಕ್‌ಗಳಲ್ಲಿ ಜಾರಿಗೆ ತರಲಾಗುವುದು. ಪ್ರತಿ ಬ್ಲಾಕ್ ಗೆ ಸಾರಿಗೆ ಸೇವೆಗಳನ್ನು ನಿರ್ವಹಿಸಲು 6 ವಾಹನಗಳಿಗೆ ಒದಗಿಸಲಾಗುವುದು. DAY-NRLM ಅಡಿಯಲ್ಲಿ ಸ್ವಯಂ ಸಹಾಯ ಗುಂಪುಗಳು (SHGs) ಹಿಂದುಳಿದ ಪ್ರದೇಶಗಳಲ್ಲಿ ರಸ್ತೆ ಸಾರಿಗೆ ಸೇವೆಯನ್ನು ನಿರ್ವಹಿಸಲಿವೆ. ಹಿಂದುಳಿದ ಗ್ರಾಮೀಣ ಪ್ರದೇಶಗಳ ಒಟ್ಟಾರೆ ಆರ್ಥಿಕ ಅಭಿವೃದ್ಧಿಗಾಗಿ ಪ್ರಮುಖ ಸೇವೆಗಳು ಮತ್ತು ಸೌಕರ್ಯಗಳೊಂದಿಗೆ (ಮಾರುಕಟ್ಟೆಗಳಿಗೆ ಪ್ರವೇಶ, ಶಿಕ್ಷಣ ಮತ್ತು ಆರೋಗ್ಯದಂತಹ) ದೂರದ ಗ್ರಾಮಗಳನ್ನು ಸಂಪರ್ಕಿಸಲು ಸುರಕ್ಷಿತ, ಕೈಗೆಟುಕುವ ಮತ್ತು ಸಮುದಾಯದ ಮೇಲ್ವಿಚಾರಣೆ ಮಾಡುವ ಗ್ರಾಮೀಣ ಸಾರಿಗೆ ಸೇವೆಗಳನ್ನು ಒದಗಿಸಲು ಇದು ಸಹಾಯ ಮಾಡಲಿದೆ.

58. ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲು ಫೇಸ್ಪುಕ್ಸ್ 'ಶಿ ಮೀನ್ಸ್ ಬಿಸ್ನೆಸ್ (She means business)' ಕಾರ್ಯಕ್ರಮವನ್ನು ಯಾವ ರಾಜ್ಯ ಸರ್ಕಾರವು ಪ್ರಾರಂಭಿಸಿದೆ?

ಅ) ಒಡಿಶಾ

ಆ) ಜಾರ್ಖಂಡ್

ಇ) ಮಧ್ಯ ಪ್ರದೇಶ

ಈ) ಕರ್ನಾಟಕ

ಒಡಿಶಾ

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರವರು ಇತ್ತೀಚೆಗೆ ಭುವನೇಶ್ವರದಲ್ಲಿ ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲು ಫೇಸ್ಪುಕ್ಸ್ 'ಶಿ ಮೀನ್ಸ್ ಬಿಸ್ನೆಸ್ (She means business)' ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರಡಿ, 2018ರ ಅಂತ್ಯದ ವೇಳೆಗೆ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳಲ್ಲಿ 25,000 ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಗುಂಪು (ಎಸ್ಸೆಜ್ಸಿ) ಸದಸ್ಯರಿಗೆ ತರಬೇತಿ ನೀಡಲು ಒಡಿಶಾದ ಎಂಎಸ್‌ಎಂಇ ಇಲಾಖೆ ಮತ್ತು ಪ್ರಾಜೆಕ್ಟ್ ಮಿಷನ್ ಶಕ್ತಿಯೊಂದಿಗೆ ಫೇಸ್ಪುಕ್ಸ್ ಒಪ್ಪಂದ ಮಾಡಿಕೊಂಡಿದೆ.

59. ಒರಾಂಗ್ ರಾಷ್ಟ್ರೀಯ ಉದ್ಯಾನವನ (ಒಎನ್ಪಿ) ಯಾವ ರಾಜ್ಯದಲ್ಲಿದೆ?

ಅ) ಅಸ್ಸಾಂ

ಆ) ಅರುಣಾಚಲ ಪ್ರದೇಶ

ಇ) ತ್ರಿಪುರ

ಈ) ಮಣಿಪುರ

ಅಸ್ಸಾಂ

60. 2017 ಅಂತಾರಾಷ್ಟ್ರೀಯ ಯುವ ದಿನದ ಧ್ಯೇಯವಾಕ್ಯ \_\_\_\_\_?

ಅ) ನಮ್ಮ ಜಗತ್ತನ್ನು ಬದಲಿಸಿ

ಆ) ಯುವಜನ ಮತ್ತು ಮಾನಸಿಕ ಆರೋಗ್ಯ

ಇ) ಯುವಜನರಿಂದ ಶಾಂತಿ ನಿರ್ಮಾಣ

ಈ) ಉತ್ತಮ ಸಮಾಜಕ್ಕೆ ಯುವಜನತೆ

ಯುವಜನರಿಂದ ಶಾಂತಿ ನಿರ್ಮಾಣ

ಅಂತಾರಾಷ್ಟ್ರೀಯ ಯುವ ದಿನವನ್ನು ಪ್ರತಿವರ್ಷ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಈ ವರ್ಷ ಅಂತಾರಾಷ್ಟ್ರೀಯ ಯುವ ದಿನದ ಧ್ಯೇಯವಾಕ್ಯ ಯುವಜನರಿಂದ ಶಾಂತಿ ನಿರ್ಮಾಣ.

61. ಇತ್ತೀಚೆಗೆ ನಿಧನರಾದ ಡಾ. ಭಕ್ತಿ ಯಾದವ್ ರವರು ಯಾವ ರಾಜ್ಯದ ಮೊದಲ ಮಹಿಳಾ ಡಾಕ್ಟರ್ ಆಗಿದ್ದರು?

ಅ) ಮಹಾರಾಷ್ಟ್ರ

ಆ) ತಮಿಳುನಾಡು

ಇ) ಮಧ್ಯ ಪ್ರದೇಶ

ಈ) ಗುಜರಾತ್

ಮಧ್ಯ ಪ್ರದೇಶ

ಮಧ್ಯಪ್ರದೇಶದ ಮೊದಲ ಮಹಿಳಾ ವೈದ್ಯೆ ಡಾ. ಭಕ್ತಿ ಯಾದವ್ (92) ರವರು ಆಗಸ್ಟ್ 14, 2017 ರಂದು ಇಂದೋರ್‌ನಲ್ಲಿ ನಿಧನ ಹೊಂದಿದರು. ಕಳೆದ 68 ವರ್ಷಗಳಿಂದ ಡಾ. ಯಾದವ್ ರವರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಪ್ರಸಿದ್ಧರಾಗಿದ್ದರು. ಏಪ್ರಿಲ್ 2017 ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತನ್ನ ಆದರ್ಶಪ್ರಾಯ ಸೇವೆಗಳಿಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು.

62. ದೇಶದ ಮೊದಲ "ರೈಲ್ವೆ ವಿಪತ್ತು ನಿರ್ವಹಣಾ ಕೇಂದ್ರ" ಯಾವ ನಗರದಲ್ಲಿ ಸ್ಥಾಪನೆಯಾಗಲಿದೆ?

ಅ) ಹೈದ್ರಾಬಾದ್

ಆ) ಬೆಂಗಳೂರು

ಇ) ಪುಣೆ

ಈ) ಕೊಲ್ಕತ್ತೆ

ಬೆಂಗಳೂರು

ದೇಶದ ಮೊದಲ 'ರೈಲ್ವೆ ವಿಪತ್ತು ನಿರ್ವಹಣಾ ಕೇಂದ್ರ' ಬೆಂಗಳೂರು ಹೊರವಲಯ ಹೆಜ್ಜಾಲದಲ್ಲಿ ನಿರ್ಮಾಣವಾಗುತ್ತಿದ್ದು, ಮಂದಿನ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣವಾಗಲಿದೆ. ರೈಲು ದುರಂತದ ವಿವಿಧ ಮಾದರಿಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತದೆ. ರೈಲು ಅವಘಡಕ್ಕೆ ಒಳಗಾದಾಗ ನಡೆಸುವ ರಕ್ಷಣಾ ಕಾರ್ಯಾಚರಣೆಯನ್ನು ಇಲ್ಲಿ ನೈಜವೆಂಬಂತೆ ಕೈಗೊಳ್ಳಲಾಗುತ್ತದೆ. ಬೆಂಗಳೂರು ನಗರದಿಂದ 25 ಕಿ.ಮೀ ದೂರದಲ್ಲಿರುವ ಹೆಜ್ಜಾಲದಲ್ಲಿ ರೈಲ್ವೆ ಇಲಾಖೆಯು 3.32 ಚದರ ಕಿ.ಮೀ ಜಾಗದಲ್ಲಿ ₹44.42 ಕೋಟಿ ವೆಚ್ಚದಲ್ಲಿ ರೈಲ್ವೆ ವಿಪತ್ತು ನಿರ್ವಹಣೆ ಮತ್ತು ಸುರಕ್ಷತಾ ಗ್ರಾಮ ತಲೆ ಎತ್ತಲಿದೆ.

63. ಭಾರತದ ಮೊದಲ ವಿಮಾನಯಾನ ವಿಶ್ವವಿದ್ಯಾನಿಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ?

ಅ) ಗುಜರಾತ್

ಆ) ಉತ್ತರಪ್ರದೇಶ

ಇ) ಜಾರ್ಖಂಡ್

ಈ) ಮಹಾರಾಷ್ಟ್ರ

ಉತ್ತರ ಪ್ರದೇಶ

ಭಾರತದ ಮೊದಲ ವಿಮಾನಯಾನ ವಿಶ್ವವಿದ್ಯಾನಿಲಯವಾಗಿರುವ ರಾಜೀವ್ ಗಾಂಧಿ ರಾಷ್ಟ್ರೀಯ ವಾಯುಯಾನ ವಿಶ್ವವಿದ್ಯಾನಿಲಯವನ್ನು (ಆರ್‌ಜಿಎನ್‌ಎಯು) ಶ್ರೀಘೃದಲ್ಲಿ ಉತ್ತರಪ್ರದೇಶದ ರಾಯ್‌ಪುರಿಯಲ್ಲಿರುವ ಫರ್ಸಾತ್ ಗಂಜ್‌ನಲ್ಲಿ ಉದ್ಘಾಟಿಸಲಾಗುವುದು. ವಿಮಾನಯಾನ ಅಧ್ಯಯನಗಳು, ಬೋಧನೆ, ತರಬೇತಿ ಮತ್ತು ಸಂಶೋಧನೆಗಳನ್ನು ಉತ್ತೇಜಿಸುವ ಮತ್ತು ಸೌಕರ್ಯ ಒದಗಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಕೇಂದ್ರ ನಾಗರಿಕ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಈ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿದೆ. ಏರ್ ವೈಸ್ ಮಾರ್ಷಲ್ (ನಿವೃತ್ತ) ನಳಿನ್ ಟೆಂಡನ್ ಅವರನ್ನು ಉಪಕುಲಪತಿಯಾಗಿ ನೇಮಕ ಮಾಡಲಾಗಿದೆ.

64. ಐಎನ್‌ಎಸ್‌ಎಸ್ (INSS) ಚೊಚ್ಚಲ ಇಂಟರ್‌ನ್ಯಾಷನಲ್ ಮೆರಿಟೈಮ್ ಸರ್ಚ್ ಮತ್ತು ರೆಸೂರ್ಸ್ ಎಕ್ಸ್‌ಚೇಂಜ್ (IMMSAREX) -2017 ರ ಅಧ್ಯಕ್ಷತೆ ವಹಿಸಲಿರುವ ರಾಷ್ಟ್ರ ಯಾವುದು?

ಅ) ಭಾರತ

ಆ) ಶ್ರೀಲಂಕಾ

ಇ) ಬಾಂಗ್ಲಾದೇಶ

ಈ) ಚೀನಾ

ಬಾಂಗ್ಲಾದೇಶ

ನವೆಂಬರ್ 2017ರಲ್ಲಿ ನಡೆಯಲಿರುವ ಇಂಡಿಯನ್ ಓಷನ್ ನೇವಲ್ ಸಿಂಪೋಸಿಯಮ್ (IONS)ನ ಇಂಟರ್‌ನ್ಯಾಷನಲ್ ಮೆರಿಟೈಮ್ ಸರ್ಚ್ ಮತ್ತು ರೆಸೂರ್ಸ್ ಎಕ್ಸ್‌ಪ್ಲೋರೇಷನ್ (IMMSAREX) ಅಧ್ಯಕ್ಷತೆಯನ್ನು ಬಾಂಗ್ಲಾದೇಶ ವಹಿಸಿಕೊಳ್ಳಲಿದೆ. ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ INOS ಸದಸ್ಯ ಮತ್ತು ವೀಕ್ಷಕ ರಾಷ್ಟ್ರಗಳ ನೌಕೆಗಳು ಮತ್ತು ವಿಮಾನಗಳು ಈ ವ್ಯಾಯಾಮದಲ್ಲಿ ಪಾಲ್ಗೊಳ್ಳಲಿವೆ. ಐಒಎನ್‌ಎಸ್ ಹಿಂದೂ ಮಹಾಸಾಗರದ ಕಡಲತೀರದ ರಾಷ್ಟ್ರಗಳ ಪ್ರಾದೇಶಿಕ ವೇದಿಕೆಯಾಗಿದ್ದು, ಫೆಬ್ರವರಿ 2008 ರಲ್ಲಿ ಭಾರತದಿಂದ ಪ್ರಾರಂಭಿಸಲ್ಪಟ್ಟಿತು. ಇದು ಪ್ರಸ್ತುತ 23 ಸದಸ್ಯರನ್ನು ಮತ್ತು ಒಂಬತ್ತು ವೀಕ್ಷಕ ರಾಷ್ಟ್ರಗಳನ್ನು ಹೊಂದಿದೆ.

65. ಈ ಕೆಳಗಿನ ಯಾವ ರಾಷ್ಟ್ರ ಭದ್ರತಾ ವಿಷಯಗಳ ಬಗ್ಗೆ 2017 ಜಿ 7 ಆಂತರಿಕ ಮಂತ್ರಿಗಳ ಸಭೆಯ ಆತಿಥ್ಯ ವಹಿಸಲಿದೆ?

ಅ) ಜರ್ಮನಿ

ಆ) ಫ್ರಾನ್ಸ್

ಇ) ಇಟಲಿ

ಈ) ಸ್ಪೇನ್

ಇಟಲಿ

ಇಟಲಿಯು 2017 ಅಕ್ಟೋಬರ್ ನಲ್ಲಿ ನಡೆಯಲಿರುವ ಭದ್ರತಾ ವಿಷಯಗಳ ಮೇಲೆ ಕೇಂದ್ರೀಕರಿಸಿದ ಜಿ 7 ಆಂತರಿಕ ಮಂತ್ರಿಗಳ ಶೃಂಗಸಭೆಯ ಆತಿಥ್ಯ ವಹಿಸಲಿದೆ. ಕೆನಡಾ, ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್‌ಡಮ್, ಜಪಾನ್ ಜಿ 7 ಪಾಲುದಾರ ರಾಷ್ಟ್ರಗಳ ಕೋರಿಕೆಯ ಮೇರೆಗೆ ಈ ಸಭೆಯನ್ನು ಆಯೋಜಿಸಲಾಗಿದೆ.

66. ರಾಜ್ಯ ಸಭಾ ಟಿವಿ (RSTV)ಯ ನೂತನ ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ?

ಅ) ಶಶಿ ಶೇಖರ್ ವೆಂಪತಿ

ಆ) ನಾರಾಯಣ್ ಶೌರಿ

ಇ) ಅಮಿತ್ ಚೌಧರಿ

ಈ) ಶೇಖರ್ ಬಾಬು

ಶಶಿ ಶೇಖರ್ ವೆಂಪತಿ

ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶಶಿ ಶೇಖರ್ ವೆಂಪತಿ ರವರಿಗೆ ರಾಜ್ಯಸಭೆ ಟಿವಿ (RSTV) ಸಿಇಒ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. 2011 ರಿಂದ ರಾಜ್ಯಸಭೆ ಟಿ.ವಿ.ಯ ಸಿಇಒ ಮತ್ತು ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಗುರುಪೀಪ್ ಸಿಂಗ್ ಸಪ್ಪಲ್ ಅವರ ಉತ್ತರಾಧಿಕಾರಿಯಾಗಿ ವೆಂಪತಿ ಕಾರ್ಯನಿರ್ವಹಿಸಲಿದ್ದಾರೆ. RSTV

ರಾಜ್ಯಸಭೆ ಸ್ವಾಮ್ಯಕ್ಕೆ ಒಳಪಟ್ಟಿದ್ದು, ರಾಜ್ಯಸಭೆಯಿಂದ ನಿರ್ವಹಿಸಲ್ಪಡುತ್ತದೆ.  
ಉಪರಾಷ್ಟ್ರಪತಿಗಳು ಇದರ ಅಧ್ಯಕ್ಷರಾಗಿದ್ದಾರೆ.

67. 2017 ಬಲ್ಲೇರಿಯಾ ಓಪನ್ ಇಂಟರ್ನಾಷನಲ್ ಸಿರೀಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತೀಯ ಶಟ್ಲರ್ ಯಾರು?

ಅ) ಹೆಚ್ ಎಸ್ ಪ್ರಣಯ್

ಆ) ಕಿಡಂಬಿ ಶ್ರೀಕಾಂತ್

ಇ) ಲಕ್ಷ್ಮಣ್ ಸೇನ್

ಈ) ವಿ ಡಿಜು

ಲಕ್ಷ್ಮಣ್ ಸೇನ್

ಭಾರತದ ಲಕ್ಷ್ಮಣ್ ಸೇನ್ ರವರು ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕ್ರೋಯೇಷಿಯಾದ ರುಪೋನಿಮಿರ್ ಡರ್ಕಿನ್ಯಾಕ್ ಅವರನ್ನು 18-21, 21-12, 21-17ರಿಂದ ಸೋಲಿಸಿ 2017 ಬಲ್ಲೇರಿಯಾ ಓಪನ್ ಅಂತರರಾಷ್ಟ್ರೀಯ ಸಿರೀಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

68. "ದಿ ಎಕನಾಮಿಸ್ಟ್‌ಸ್ ಗ್ಲೋಬಲ್ ಲೈವ್ಲಿಟಿ ರಿಪೋರ್ಟ್-2017" ಪ್ರಕಾರ ವಿಶ್ವದ ಜೀವಿಸಲು ಯೋಗ್ಯವಾದ ನಗರವೆಂದು ಘೋಷಿಸಲ್ಪಟ್ಟ ನಗರ ಯಾವುದು?

ಅ) ಬೆಂಗಳೂರು

ಆ) ಪರ್ಥ್

ಇ) ಮೆಲ್ಬೋರ್ನ್

ಈ) ಲಂಡನ್

ಮೆಲ್ಬೋರ್ನ್

ದಿ ಎಕನಾಮಿಸ್ಟ್‌ಸ್ ಗ್ಲೋಬಲ್ ಲೈವ್ಲಿಟಿ ರಿಪೋರ್ಟ್-2017" ಪ್ರಕಾರ ಮೆಲ್ಬೋರ್ನ್ ನಗರವು ಸತತ 7 ನೇ ವರ್ಷ ವಿಶ್ವದ ಅತಿ ಹೆಚ್ಚು ಜೀವಿಸಲು ಯೋಗ್ಯವಾದ ನಗರವೆಂದು ಘೋಷಿಸಲ್ಪಟ್ಟಿದೆ, ವಿಶ್ವದ ಟಾಪ್ ಟೆನ್ ಜೀವಿಸಲು ಯೋಗ್ಯವಾದ ನಗರಗಳೆಂದರೆ ವಿಯೆನ್ನಾ, ವ್ಯಾಂಕೂವರ್, ಟೊರೊಂಟೊ, ಕ್ಯಾಲಿಫೋರ್ನಿಯಾ, ಅಡಿಲೇಡ್, ಪರ್ತ್, ಆಕ್ಲೆಂಡ್, ಹೆಲ್ಸಿಂಕಿ ಮತ್ತು ಹ್ಯಾಂಗ್‌ಗಾಂಗ್ ಸೇರಿವೆ. ಸಮೀಕ್ಷೆಯ ಪ್ರಕಾರ, ಡಮಾಸ್ಕಸ್ 140ನೇ ಸ್ಥಾನದಲ್ಲಿದೆ,

69. 2016-17ನೇ ಸಾಲಿನ NABARD ನ 'ಅತ್ಯುತ್ತಮ ಸಾಧನೆ ಪ್ರಶಸ್ತಿ'ಯನ್ನು ಯಾವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಪಡೆದುಕೊಂಡಿದೆ?

ಅ) ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್

ಆ) ಪ್ರಗತಿ ಕೃಷಿ ಗ್ರಾಮೀಣ ಬ್ಯಾಂಕ್

ಇ) ತೆಲಂಗಾಣ ಗ್ರಾಮೀಣ ಬ್ಯಾಂಕ್

ಈ) ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD)ನ 'ಅತ್ಯುತ್ತಮ ಸಾಧನೆ ಪ್ರಶಸ್ತಿ' ಯನ್ನು 2015-16 ಮತ್ತು 2016-17ನೇ ಸಾಲಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ)ಗೆ ನೀಡಲಾಗಿದೆ. ಕೆ.ವಿ.ಜಿ.ಬಿ ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವದ ಬ್ಯಾಂಕ್ ಆಗಿದೆ.

70. "The Adivasi Will Not Dance" ಪುಸ್ತಕದ ಲೇಖಕರು \_\_\_\_\_?

ಅ) ರವೀಂದ್ರ ಜೈನ್

ಆ) ಚೇತನ್ ಭಗತ್

ಇ) ಹನ್ನಾ ಸೌವಂದ್ರ ಶೇಖರ್

ಈ) ಸುಮೀತ್ ಜೈನ್

ಹನ್ನಾ ಸೌವಂದ್ರ ಶೇಖರ್

71. "ಪರಾಂಬಿಕುಲಂ ಹುಲಿ ಸಂರಕ್ಷಣ(ಪಿಟಿಆರ್)" ವಲಯ ಯಾವ ರಾಜ್ಯದಲ್ಲಿದೆ?

ಅ) ಕೇರಳ

ಆ) ತಮಿಳುನಾಡು

ಇ) ತೆಲಂಗಾಣ

ಈ) ಆಂಧ್ರ ಪ್ರದೇಶ

ಕೇರಳ

ಪರಾಂಬಿಕುಲಂ ಹುಲಿ ಸಂರಕ್ಷಣ ವಲಯ ಕೇರಳದ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು ತಾಲ್ಲೂಕಿನಲ್ಲಿರುವ ರಕ್ಷಿತ ಪ್ರದೇಶವಾಗಿದ್ದು 391 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಸಿಂಹ ಬಾಲದ ಮಕಾಕಿಗಳು, ನೀಲಗಿರಿ ತಹರ್, ಆನೆಗಳು, ಬಂಗಾಳ ಹುಲಿಗಳು, ಚಿರತೆಗಳು, ನೀಲಗಿರಿ ಮಾರ್ಟೆನ್ ಸೇರಿದಂತೆ ವಿವಿಧ ಪ್ರಾಣಿಗಳಿಗೆ ಇದು ನೆಲೆಯಾಗಿದೆ.

72. "ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ"ಯ ಕೇಂದ್ರ ಕಚೇರಿ ಯಾವ ನಗರದಲ್ಲಿದೆ?

ಅ) ಪುಣೆ

ಆ) ಮುಂಬೈ

ಇ) ಬೆಂಗಳೂರು

ಈ) ನವದೆಹಲಿ

ಮುಂಬೈ

“ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ”ಯ ಕೇಂದ್ರ ಕಚೇರಿ ಮುಂಬೈನಲ್ಲಿದೆ. ಕೇಂದ್ರ ಚಲನಚಿತ್ರ ಮಂಡಳಿಯ ಪ್ರಮಾಣೀಕರಣ (ಸಿಬಿಎಫ್ಐ) ಸಿನೆಮಾಟೋಗ್ರಾಫ್ ಕಾಯಿದೆಯಡಿ ರಚಿಸಲಾದ ಶಾಸನಬದ್ಧ ಸಂಸ್ಥೆ ಇದಾಗಿದೆ.

73. ಬಿಎಸ್‌ಎನ್‌ಎಲ್ ಇತ್ತೀಚೆಗೆ "ಬಿಎಸ್‌ಎನ್‌ಎಲ್ ವಾಲೆಟ್" ಅನ್ನು ಯಾವ ಡಿಜಿಟಲ್ ಪಾವತಿ ಕಂಪೆನಿಯ ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ?

ಅ) ಮೊಬಿಕ್ವಿಕ್

ಆ) ಪೇಟಿಎಮ್

ಇ) ಪೋನ್ ಪೆ

ಈ) ಜಿಯೋ ಮನಿ

ಮೊಬಿಕ್ವಿಕ್

ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್) ತನ್ನ ಮೊಬೈಲ್ ವ್ಯಾಲೆಟ್ "ಬಿಎಸ್‌ಎನ್‌ಎಲ್ ವಾಲೆಟ್" ಅನ್ನು ಮೊಬಿಕ್ವಿಕ್ ಜೊತೆಗೂಡಿ ಪ್ರಾರಂಭಿಸಿದೆ. ಈ ಡಿಜಿಟಲ್ ವ್ಯಾಲೆಟ್ ಅನ್ನು ನವದೆಹಲಿಯಲ್ಲಿ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಉದ್ಘಾಟಿಸಿದರು.

74. ವಿಶ್ವ ಛಾಯಾಗ್ರಹಣ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಆಗಸ್ಟ್ 17

ಆ) ಆಗಸ್ಟ್ 18

ಇ) ಆಗಸ್ಟ್ 19

ಈ) ಆಗಸ್ಟ್ 20

ಆಗಸ್ಟ್ 19

ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತದೆ. 1837 ರಲ್ಲಿ ಫ್ರಾನ್ಸಿನ ಲೂಯಿಸ್ ಡಾಗೆರೆ ಮತ್ತು ಜೋಸೆಫ್ ನೈಪೋರ್ ನಿಪೆಸ್ ರವರು "ಡಾಗೆರೋಟೈಪ್" ಛಾಯಾಚಿತ್ರ ಪ್ರಕ್ರಿಯೆಯನ್ನು ಕಂಡುಹಿಡಿದ ನೆನಪಿಗಾಗಿ ಆಗಸ್ಟ್ 19 ರಂದು ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಜನವರಿ 9, 1839 ರಂದು ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಡಾಗೆರೋಟೈಪ್ ಪ್ರಕ್ರಿಯೆಯನ್ನು ಘೋಷಿಸಿತು. ಅದೇ ವರ್ಷ ಆಗಸ್ಟ್ 19 ರಂದು, ಫ್ರೆಂಚ್ ಸರ್ಕಾರ ಪೇಟೆಂಟ್ ಅನ್ನು ಖರೀದಿಸಿತು ಮತ್ತು ಡಾಗೆರೋಟೈಪ್ ಅನ್ನು ಪ್ರಪಂಚಕ್ಕೆ ಉಡುಗೊರೆಯಾಗಿ ನೀಡಿತು. ಈ ಘಟನೆಯು ಆಧುನಿಕ ದಿನದ ಛಾಯಾಗ್ರಹಣದ ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆಯಾಯಿತು.

75. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯ ಸುಗಮ ಕಾರ್ಯನಿರ್ವಹಣೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯಾವ ಗ್ರಾಹಕರ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ?

ಅ) MyFASTag

ಆ) NHFASTag

ಇ) TFASTag

ಈ) MFASTag

MyFASTag

ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎರಡು ಮೊಬೈಲ್ ಅಪ್ಲಿಕೇಶನ್ ಆದ MyFASTag ಮತ್ತು FASTag Partner ಅನ್ನು ನವದೆಹಲಿಯಲ್ಲಿ ಪ್ರಾರಂಭಿಸಿದೆ.

76. 48ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI)ದ ತಾಂತ್ರಿಕ ಸಮಿತಿಯ ಅಧ್ಯಕ್ಷ ಯಾರು?

ಅ) ಪ್ರಸೂನ್ ಜೋಶಿ

ಆ) ಗಿರೀಶ್ ಕಾಸರವಳ್ಳಿ

ಇ) ನಾಗೇಶ್ ಕುಕುನೂರ್

ಈ) ಮಣಿಶರ್ಮ

ನಾಗೇಶ್ ಕುಕುನೂರ್

ಮಾಹಿತಿ ಮತ್ತು ಪ್ರಸಾರ (ಐ & ಬಿ) ಸಚಿವಾಲಯವು 48ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI)ದ ತಾಂತ್ರಿಕ ಸಮಿತಿಯನ್ನು ರಚಿಸಿದೆ, ಐಎಫ್‌ಎಫ್‌ಐ ನವೆಂಬರ್ 20-28, 2017 ರಂದು ಗೋವಾದಲ್ಲಿ ನಡೆಯಲಿದೆ. ತಾಂತ್ರಿಕ ಸಮಿತಿಯು 12 ಸದಸ್ಯರನ್ನು ಹೊಂದಿದ್ದು, ನಾಗೇಶ್ ಕುಕುನೂರ್ ಅಧ್ಯಕ್ಷತೆ ವಹಿಸಿದ್ದಾರೆ.

77. ಯಾವ ನಗರದಲ್ಲಿ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಮಾವೇಶವನ್ನು ಆಯೋಜಿಸಲಾಗಿದೆ?

ಅ) ನವದೆಹಲಿ

ಆ) ಬೆಂಗಳೂರು

ಇ) ಮುಂಬೈ

ಈ) ಹೈದ್ರಾಬಾದ್



ನವದೆಹಲಿ

2017 ಆಗಸ್ಟ್ 18 ರಂದು ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜೋತಿ ಮತ್ತು ಚುನಾವಣಾ ಆಯುಕ್ತ ಒ.ಪಿ ರಾವತ್ ಅವರು ಎರಡು ದಿನಗಳ ಮುಖ್ಯ ಚುನಾವಣಾ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿದರು. ಈ ಸಮಾವೇಶವನ್ನು ಭಾರತದ ಚುನಾವಣಾ ಆಯೋಗದ (ಇಸಿಎ) ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಮತ್ತು ಹೊಸ ಉಪಕ್ರಮಗಳನ್ನು ಅನ್ವೇಷಿಸಲು ಮತ್ತು ಚುನಾವಣಾ ನಿರ್ವಹಣೆ ಮತ್ತು ಮತದಾರರ ಅನುಭವವನ್ನು ಸುಧಾರಿಸಲು ಆಯೋಜಿಸಲಾಗಿತ್ತು.

78. ವಿಶ್ವಸಂಸ್ಥೆಯ 2017 ವಿಶ್ವ ಮಾನವೀಯ ದಿನ (WHD)ದ ಅಂಗವಾಗಿ ಯಾವ ಜಾಗತಿಕ ಅಭಿಯಾನವನ್ನು ಪ್ರಾರಂಭಿಸಿದೆ?

ಅ) #No Crime

ಆ) #NotATarget

ಇ) #NeedHumanity

ಈ) #ShareHumanity

#NotATarget

ವಿಶ್ವಸಂಸ್ಥೆಯ ವಿಶ್ವ ಮಾನವೀಯ ದಿನವನ್ನು (WHD) ಆಗಸ್ಟ್ 19 ರಂದು ಆಚರಿಸಲಾಗುವುದು. ಮಾನವೀಯ ಸೇವೆಗಾಗಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಶ್ರಮಿಸಿದವರಿಗೆ ಗೌರವ ಸಲ್ಲಿಸುವುದು ಈ ದಿನದ ಉದ್ದೇಶ. 2017 ವಿಶ್ವ ಮಾನವೀಯ ದಿನ (WHD)ದ ಅಂಗವಾಗಿ ವಿಶ್ವಸಂಸ್ಥೆ #NotATarget ಅಭಿಯಾನವನ್ನು ಪ್ರಾರಂಭಿಸಿದೆ.

79. ಭಾರತದ ಮೊದಲ ವಿಶ್ವ ಶಾಂತಿ ವಿಶ್ವವಿದ್ಯಾಲಯವು ಯಾವ ರಾಜ್ಯದಲ್ಲಿದೆ?

ಅ) ಮಹಾರಾಷ್ಟ್ರ

ಆ) ತೆಲಂಗಾಣ

ಇ) ಕೇರಳ

ಈ) ಗೋವಾ

ಮಹಾರಾಷ್ಟ್ರ

ಡಾ. ವಿಶ್ವನಾಥ್ ಕಾರದ್ ಎಮ್‌ಐಟಿ ವಿಶ್ವ ಶಾಂತಿ ವಿಶ್ವವಿದ್ಯಾಲಯವನ್ನು ಇತ್ತೀಚೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರು ಪುಣೆನಲ್ಲಿ ಉದ್ಘಾಟಿಸಿದರು. ಇದು ಭಾರತದ ಮೊದಲ ವಿಶ್ವ ಶಾಂತಿ ವಿಶ್ವವಿದ್ಯಾಲಯ. ವಿಶ್ವದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಲು ಜ್ಞಾನದ ಸಮಗ್ರ ದೃಷ್ಟಿಕೋನದಿಂದ ಶಿಕ್ಷಣವನ್ನು ದೃಶ್ಯೀಕರಿಸುವುದು ವಿಶ್ವವಿದ್ಯಾಲಯದ ಉದ್ದೇಶವಾಗಿದೆ.

80. QR ಕೋಡ್ ಆಧಾರಿತ ಬಿಲ್ ಪಾವತಿ ವ್ಯವಸ್ಥೆಯನ್ನು ಪರಿಚಯಿಸಿದ ಭಾರತದ ಮೊದಲ ವಿದ್ಯುತ್ ಸಂಸ್ಥೆ ಯಾವುದು?

ಅ) ಆದಾನಿ ಪವರ್

ಆ) ಟಾಟಾ ಪವರ್

ಇ) ರಿಲಾಯನ್ಸ್ ಪವರ್

ಈ) ಜಿಂದಾಲ್

ಟಾಟಾ ಪವರ್

ದೇಶದ ಮೊದಲ ಕ್ಯೂಆರ್ ಕೋಡ್ ಆಧಾರಿತ ಬಿಲ್ ಪಾವತಿ ವ್ಯವಸ್ಥೆಯನ್ನು ಟಾಟಾ ಪವರ್ ಪರಿಚಯಿಸಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಗೆ ಸಂಪರ್ಕ ಹೊಂದಿದ ಕ್ಯೂಆರ್ ಕೋಡ್ ಅನ್ನು ವಿದ್ಯುತ್ ಬಿಲ್ಗಳಲ್ಲಿ ಮುದ್ರಿಸಲಾಗುತ್ತದೆ. ಗ್ರಾಹಕರು BHIM ಆಪ್ ಅಥವಾ ಯಾವುದೇ ಇತರ UPI ಲಿಂಕ್ಡ್ ಬ್ಯಾಂಕ್ ಅಪ್ಲಿಕೇಶನ್ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಬಿಲ್ ಪಾವತಿಸಬಹುದು.

81. 2017 ಫಿಫಾ ಅಂಡರ್ -17 ವಿಶ್ವ ಕಪ್ ಆತಿಥ್ಯ ವಹಿಸಲಿರುವ ದೇಶ ಯಾವುದು?

ಅ) ಬ್ರೆಜಿಲ್

ಆ) ರಷ್ಯಾ

ಇ) ಭಾರತ

ಈ) ದಕ್ಷಿಣ ಆಫ್ರಿಕ

ಭಾರತ

2017 ಫಿಫಾ ಅಂಡರ್ -17 ವಿಶ್ವ ಕಪ್ ಭಾರತದಲ್ಲಿ ಅಕ್ಟೋಬರ್ 6 ರಿಂದ 28 ರವರೆಗೆ ನಡೆಯಲಿದೆ, ಇದೇ ಮೊದಲ ಬಾರಿಗೆ ಭಾರತದಲ್ಲಿ ಫಿಫಾ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ.

82. ಈ ಕೆಳಗಿನ ಯಾವ ರಾಜ್ಯದಲ್ಲಿ ಪೆರಿಯಾರ್ ರಾಷ್ಟ್ರೀಯ ಉದ್ಯಾನವನ ಕಾಣಬಹುದಾಗಿದೆ?

ಅ) ಕೇರಳ

ಆ) ಕರ್ನಾಟಕ

ಇ) ತೆಲಂಗಾಣ

ಈ) ತಮಿಳುನಾಡು

ಕೇರಳ

83. ಯಾವ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ 24 x 7 ಸಹಾಯವಾಣಿ '181' ಪ್ರಾರಂಭಿಸಿದೆ?

ಅ) ತೆಲಂಗಾಣ

ಆ) ಮಹಾರಾಷ್ಟ್ರ

ಇ) ಮಧ್ಯ ಪ್ರದೇಶ

ಈ) ಗುಜರಾತ್

ತೆಲಂಗಾಣ

ಮಹಿಳಾ ಕಲ್ಯಾಣಕ್ಕಾಗಿ ತೆಲಂಗಾಣ ಸರ್ಕಾರವು ಇತ್ತೀಚೆಗೆ 24 × 7 ಸಹಾಯವಾಣಿ '181' ಪ್ರಾರಂಭಿಸಿದೆ. ವರದಕ್ಷಿಣೆ ಕಿರುಕುಳ ಪ್ರಕರಣಗಳು, ಹಿಂಬಾಲಿಸುವುದು, ಗೃಹ ಹಿಂಸೆ, ಹೆಣ್ಣು ಮಕ್ಕಳ ಮಾರಾಟ ಮತ್ತು ಕಳ್ಳಸಾಗಣೆ ಕುರಿತಾದ ಕರೆಗಳಿಗೆ ಸಹಾಯವಾಣಿ ಸಹಾಯ ಮಾಡುತ್ತದೆ. ಆತ್ಮಹತ್ಯಾ ಮನೋಭಾವ ಮಹಿಳೆಯರು ಅಥವಾ ಮಾನಸಿಕವಾಗಿ ತೊಂದರೆಗೊಳಗಾದವರನ್ನು ಸಹ ಸಹಾಯವಾಣಿ ಸಂಪರ್ಕಿಸಬಹುದು.

84. 8ನೇ ವಿಶ್ವ ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಕಾಂಗ್ರೆಸ್ ಯಾವ ನಗರದಲ್ಲಿ ನಡೆಯಲಿದೆ?

ಅ) ಪುಣೆ

ಆ) ನವ ದೆಹಲಿ

ಇ) ಚೆನ್ನೈ

ಈ) ಮೈಸೂರು

ನವ ದೆಹಲಿ

85. 2017 ರಾಷ್ಟ್ರೀಯ ಕೃಷಿ ನಾಯಕತ್ವ ಪ್ರಶಸ್ತಿಗೆ ಯಾವ ರಾಜ್ಯದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ?

ಅ) ತೆಲಂಗಾಣ

ಆ) ತ್ರಿಪುರ

ಇ) ಮಣಿಪುರ

ಈ) ಸಿಕ್ಕಿಂ

ತೆಲಂಗಾಣ

ಖ್ಯಾತ ಕೃಷಿ ವಿಜ್ಞಾನಿ ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ಅವರ ನೇತೃತ್ವದ ಭಾರತೀಯ ಕೌನ್ಸಿಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್ (ಐಸಿಎಫ್‌ಎ) 2017ನೇ ಸಾಲಿನ ರಾಷ್ಟ್ರೀಯ ಕೃಷಿ ನಾಯಕತ್ವ ಪ್ರಶಸ್ತಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ರಾವ್ ರವರು ರೈತರು ಮತ್ತು ಕೃಷಿ ಕ್ಷೇತ್ರದ ಕಲ್ಯಾಣಕ್ಕೆ ನೀಡಿದ ನವೀನ ಸೇವೆಗಳಿಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹೊಸದಿಲ್ಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸೆಪ್ಟೆಂಬರ್ 5, 2017 ರಂದು ಪ್ರಶಸ್ತಿಯನ್ನು ನೀಡಲಾಗುವುದು.

86. "I am HIV positive, so what" ಪುಸ್ತಕದ ಲೇಖಕರು \_\_\_\_\_?

- ಅ) ಜಯಂತ ಕಲಿತಾ
- ಆ) ವಿಕ್ರಂ ಸೇಟ್
- ಇ) ಕರಣ್ ಸಿಂಗ್
- ಈ) ಶರತ್ ಚಂದ್ರ
- ಜಯಂತ ಕಲಿತಾ

87. ಇತ್ತೀಚೆಗೆ ನಿಧನರಾದ ಪ್ರಸಿದ್ಧ ಹಾಸ್ಯನಟ ಜೆರ್ನಿ ಲೆವಿಸ್ ಯಾವ ದೇಶದವರು?

- ಅ) ಅಮೆರಿಕ
- ಆ) ಜಪಾನ್
- ಇ) ಫ್ರಾನ್ಸ್
- ಈ) ಜರ್ಮನಿ
- ಅಮೆರಿಕ

ಪ್ರಸಿದ್ಧ ಹಾಸ್ಯನಟ ಮತ್ತು ಚಲನಚಿತ್ರ ನಿರ್ಮಾಪಕ ಜೆರ್ನಿ ಲೆವಿಸ್ (91) ಅಮೆರಿಕದ ಲಾಸ್ ವೆಗಾಸ್ನಲ್ಲಿ ನಿಧನ ಹೊಂದಿದ್ದಾರೆ. ಅವರು 1950 ಮತ್ತು 60 ರ ದಶಕದ ಅತ್ಯಂತ ಜನಪ್ರಿಯ ಹಾಸ್ಯ ನಟರಾಗಿದ್ದರು.

88. ಯಾವ ದಿನದಂದು "ವಿಶ್ವ ಸೊಳ್ಳೆ ದಿನ" ವನ್ನು ಆಚರಿಸಲಾಗುತ್ತದೆ?

- ಅ) ಆಗಸ್ಟ್ 19
- ಆ) ಆಗಸ್ಟ್ 20
- ಇ) ಆಗಸ್ಟ್ 21
- ಈ) ಆಗಸ್ಟ್ 22
- ಆಗಸ್ಟ್ 20

ಮಲೇರಿಯಾ ಮತ್ತು ಇತರೆ ಮಾರಣಾಂತಿಕ ರೋಗಗಳನ್ನು ಹರಡುವ ಸೊಳ್ಳೆಗಳ ಬಗ್ಗೆ ಅರಿವು ಮೂಡಿಸಲು ಆಗಸ್ಟ್ 20 ರಂದು ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. 1897 ರಲ್ಲಿ ಬ್ರಿಟೀಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅವರು ಮಲೇರಿಯಾ ರೋಗವು ಹೆಣ್ಣು ಅನಾಫಿಲಿಸ್ ಸೊಳ್ಳೆಗಳಿಂದ ಹರಡುತ್ತದೆ ಎಂಬ ಐತಿಹಾಸಿಕ ಆವಿಷ್ಕಾರವನ್ನು ಈ ದಿನದಂದು ಮಾಡಿದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತಿದೆ.

89. "ಗಡಿ ರಸ್ತೆಗಳ ಸಂಸ್ಥೆ (Border Road Organisation)" ಕೇಂದ್ರ ಕಚೇರಿ ಎಲ್ಲಿದೆ?

ಅ) ನವ ದೆಹಲಿ

ಆ) ಗುವಾಹಟಿ

ಇ) ಕೊಲ್ಕತ್ತ

ಈ) ರಾಂಚಿ

ನವದೆಹಲಿ

"ಗಡಿ ರಸ್ತೆಗಳ ಸಂಸ್ಥೆ" 2015 ರಿಂದ ರಕ್ಷಣಾ ಸಚಿವಾಲಯದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ದೇಶದ ಗಡಿ ಪ್ರದೇಶಗಳಲ್ಲಿ ಕಷ್ಟ ಮತ್ತು ಪ್ರವೇಶಿಸಲಾಗದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣದಲ್ಲಿ ತೊಡಗಿದೆ. ಇದರ ಪ್ರಧಾನ ಕಚೇರಿಯು ನವದೆಹಲಿಯಲ್ಲಿದೆ.

90. ಈ ಕೆಳಗಿನ ಯಾರನ್ನು 2017 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ?

ಅ) ದೇವೇಂದ್ರ ಝಾಜಾರಿಯಾ ಮತ್ತು ಸರ್ದಾರ್ ಸಿಂಗ್

ಆ) ವರುಣ್ ಸಿಂಗ್ ಭಾಟಿ ಮತ್ತು ಸರ್ದಾರ್ ಸಿಂಗ್

ಇ) ಪ್ರಕಾಶ್ ನಂಜಪ್ಪ ಮತ್ತು ಹರ್ಮನ್ ಪ್ರೀತ್ ಕೌರ್

ಈ) ಚೇತೇಶ್ವರ ಪೂಜಾರ್ ಮತ್ತು ವರುಣ್ ಸಿಂಗ್

ದೇವೇಂದ್ರ ಝಾಜಾರಿಯಾ ಮತ್ತು ಸರ್ದಾರ್ ಸಿಂಗ್

ಪ್ಯಾರಲಂಪಿಯನ್ ದೇವೇಂದ್ರ ಝಾಜಾರಿಯಾ ಮತ್ತು ಹಾಕಿ ಆಟಗಾರ ಸರ್ದಾರ್ ಸಿಂಗ್

ಅವರನ್ನು 2017ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಕ್ರಿಕೆಟಿಗ ಚೇತೇಶ್ವರ ಪೂಜಾರಾ, ಮಹಿಳಾ ಕ್ರಿಕೆಟಿಗ ಹರ್ಮನ್ ಪ್ರೀತ್ ಕೌರ್ ಮತ್ತು ಶೂಟರ್

ಪಿ.ಎನ್.ಪ್ರಕಾಶ್ ಸೇರಿದಂತೆ 17 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ

91. ರೈಲ್ವೆ ರಕ್ಷಣಾ ಪಡೆ (Railway Protection Force)ಯ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು

ನೇಮಕಗೊಂಡಿದ್ದಾರೆ?

ಅ) ಧರ್ಮೇಂದ್ರ ಕುಮಾರ್

ಆ) ರಾಜೀವ್ ರಾಥೋಡ್

ಇ) ಅಶೋಕ್ ಮಿರ್ಚಿ

ಈ) ಪ್ರಣಯ್ ರಾಯ್

ಧರ್ಮೇಂದ್ರ ಕುಮಾರ್

ಐಪಿಎಸ್ ಅಧಿಕಾರಿ ಧರ್ಮೇಂದ್ರ ಕುಮಾರ್ ರವರು ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ಹೊಸ

ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅವರು ಸಿಐಎಸ್‌ಎಫ್‌ನಲ್ಲಿ ಹೆಚ್ಚುವರಿ

ಡಿಜಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈಲ್ವೆ ಪ್ರಯಾಣಿಕರು, ಪ್ರಯಾಣಿಕರ ವಲಯ ಮತ್ತು

ರೈಲ್ವೆಯ ಆಸ್ತಿಯನ್ನು ರಕ್ಷಿಸುವುದು ಇದರ ಪ್ರಮುಖ ಕರ್ತವ್ಯ.. ಈ ಪಡೆಯು ರೈಲ್ವೆ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ.

92. ಸೆಪಹಿಜಾಲಾ ವನ್ಯಜೀವಿ ಧಾಮ (Sepahijala Wildlife Sanctuary (SWS) ಯಾವ ರಾಜ್ಯದಲ್ಲಿದೆ?

ಅ) ಗೋವಾ

ಆ) ತ್ರಿಪುರ

ಇ) ಸಿಕ್ಕಿಂ

ಈ) ಮಣಿಪುರ

ತ್ರಿಪುರ

ಸೆಪಹಿಜಾಲಾ ವನ್ಯಜೀವಿ ಧಾಮ (SWS) ತ್ರಿಪುರದಲ್ಲಿದೆ. ಈ ವನ್ಯಜೀವಿ ಧಾಮ 18.53 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಚಿರತೆಗಳಿಗೆ ಈ ವನ್ಯಜೀವಿ ಧಾಮ ಹೆಸರುವಾಸಿಯಾಗಿದೆ.

93. ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಂಸ್ಥೆ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

ಅ) ವಿಶ್ವ ಆರೋಗ್ಯ ಸಂಸ್ಥೆ

ಆ) ವಿಶ್ವ ಆಹಾರ ಸಂಸ್ಥೆ

ಇ) ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ

ಈ) ರೆಡ್ ಕ್ರಾಸ್

ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ

94. ಈ ಕೆಳಗಿನ ಯಾವುದು ಇತ್ತೀಚೆಗೆ "ಮೆಂಟರ್ ಇಂಡಿಯಾ ಅಭಿಯಾನ"ವನ್ನು ಆರಂಭಿಸಿದೆ?

ಅ) ನೀತಿ ಆಯೋಗ

ಆ) ಯುಜಿಸಿ

ಇ) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಈ) ಗೃಹ ಸಚಿವಾಲಯ

ನೀತಿ ಆಯೋಗ

ನೀತಿ ಆಯೋಗವು ಅಟಲ್ ಇನೋವೇಷನ್ ಮಿಷನ್ ಅಡಿಯಲ್ಲಿ ಮೆಂಟರ್ ಇಂಡಿಯಾ ಅಭಿಯಾನ ಎಂಬ ದೇಶ ಕಟ್ಟುವ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ. ದೇಶದಾದ್ಯಂತ ಇರುವ ನಾಯಕರು ಯಾರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾರೋ, ಮಾರ್ಗದರ್ಶನ ನೀಡಬಲ್ಲರೋ ಅಂಥವರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಅದಕ್ಕಾಗಿ

ಒಂಬೈನೂರಕ್ಕೂ ಹೆಚ್ಚು ಅಟಲ್ ಆಲೋಚನಾ ಪ್ರಯೋಗಶಾಲೆಗಳು ಆರಂಭವಾಗಿವೆ. ಇಡೀ ದೇಶದಾದ್ಯಂತ ಈ ಪ್ರಯೋಗ ಶಾಲೆಗಳು ಆರಂಭವಾಗಲಿವೆ. ಪ್ರತಿ ವಾರವೂ ವಿದ್ಯಾರ್ಥಿಗಳೊಂದಿಗೆ ಕನಿಷ್ಠ ಒಂದೆರಡು ಗಂಟೆ ಮೀಸಲಾಗಿ ಇಡಬಲ್ಲ ನಾಯಕರಿಗಾಗಿ ಎದುರು ನೋಡಲಾಗುತ್ತಿದೆ.

95. ಈ ಕೆಳಗಿನ ಯಾರು ರೈಲ್ವೆ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

ಅ) ಅಶ್ವಿನಿ ಲೋಹನಿ

ಆ) ಗುರುರಾಜ್ ಮೆಹ್ತಾ

ಇ) ಸುರ್ದೀಪ್ ಸಿಂಗ್

ಈ) ರಮೇಶ್ ನಾಯಕ್

ಅಶ್ವಿನಿ ಲೋಹನಿ

ಇತ್ತೀಚಿನ ರೈಲು ಅಪಘಾತಗಳ ನಂತರ ಎ.ಕೆ.ಮಿತ್ತಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ರೈಲ್ವೆ ಮಂಡಳಿಯ ಹೊಸ ಅಧ್ಯಕ್ಷರಾಗಿ ಅಶ್ವಿನಿ ಲೋಹನಿ, ರವರು ನೇಮಕಗೊಂಡಿದ್ದಾರೆ. ಪ್ರಸ್ತುತ, ಲೋಹನಿ ಏರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲಿಗೆ ಅವರು ದೆಹಲಿಯ ವಿಭಾಗೀಯ ಪ್ರಾದೇಶಿಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದರು ಮತ್ತು ITDC ಅಧ್ಯಕ್ಷರಾಗಿದ್ದರು ಹಾಗೂ ರೈಲ್ ಮ್ಯೂಸಿಯಂನ ನಿರ್ದೇಶಕರಾಗಿದ್ದರು.

96. ಇತ್ತೀಚೆಗೆ ನಿಧನರಾದ "ರಿಷಾಂಗ್ ಕೀಶಿಂಗ್" ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿ?

ಅ) ಅಸ್ಸಾಂ

ಆ) ನಾಗಲ್ಯಾಂಡ್

ಇ) ಮಣಿಪುರ

ಈ) ತ್ರಿಪುರ

ಮಣಿಪುರ

ಮಣಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಮೊದಲ ಲೋಕಸಭೆಯ ಸದಸ್ಯ ರಿಷಾಂಗ್ ಕೀಶಿಂಗ್ (96) 2017 ಆಗಸ್ಟ್ 23 ರಂದು ಮಣಿಪುರದ ಇಂಫಾಲ್ ನಲ್ಲಿ ನಿಧನ ಹೊಂದಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ನಾಗಾ ಆಗಿದ್ದ ಇವರು 1980-1988 ಮತ್ತು 1994 ರಿಂದ 1997 ರವರೆಗೆ ಮಣಿಪುರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

97. 58ನೇ ಸುಬ್ರೋತೊ ಕಪ್ ಇಂಟರ್ನಾಷನಲ್ ಫುಟ್ಬಾಲ್ ಪಂದ್ಯಾವಳಿ ಯಾವ ನಗರದಲ್ಲಿ ಪ್ರಾರಂಭವಾಯಿತು?

ಅ) ಭುಬನೇಶ್ವರ

ಆ) ಕೊಲ್ಕತ್ತ

ಇ) ನವದೆಹಲಿ

ಈ) ಬೆಂಗಳೂರು

ನವದೆಹಲಿ

ಸುಬ್ರೋತೊ ಕಪ್ ಇಂಟರ್ನಾಷನಲ್ ಫುಟ್ಬಾಲ್ ಪಂದ್ಯಾವಳಿಯ 58ನೇ ಆವೃತ್ತಿಯು ನವದೆಹಲಿಯಲ್ಲಿ ಪ್ರಾರಂಭವಾಗಿದೆ. ಭಾರತ ಮತ್ತು ವಿದೇಶದಿಂದ ಒಟ್ಟು 99 ತಂಡಗಳು ಪ್ರಸಕ್ತ ಅಂತರ-ಶಾಲಾ ಫುಟ್ಬಾಲ್ ಪಂದ್ಯಾವಳಿಯ ಈ ಆವೃತ್ತಿಯಲ್ಲಿ ಮೂರು ವಿಭಾಗಗಳಲ್ಲಿ ಪಾಲ್ಗೊಳ್ಳುತ್ತಿವೆ. ಬಾಂಗ್ಲಾದೇಶ, ಇಂಡೋನೇಷ್ಯಾ, ನೇಪಾಳ, ಅಫಘಾನಿಸ್ತಾನ ಮತ್ತು ಸಿಂಗಾಪುರ್ ತಂಡಗಳು ಈ ಆವೃತ್ತಿಯಲ್ಲಿ ಪಾಲ್ಗೊಳ್ಳುತ್ತಿವೆ.

98. ದೂರಸಂಪರ್ಕ ವಲಯದಲ್ಲಿ ಜಂಟಿಯಾಗಿ ಸಾಮರ್ಥ್ಯ ನಿರ್ಮಾಣ ಕೈಗೊಳ್ಳಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಯಾವ ದೇಶದೊಂದಿಗೆ ಲೆಟರ್ ಆಫ್ ಇಂಟೆಂಟ್ (ಲೋಇಬ) ಗೆ ಸಹಿ ಹಾಕಿದೆ?

ಅ) ಮಲೇಷಿಯಾ

ಆ) ಮ್ಯಾನ್ಮಾರ್

ಇ) ವಿಯೆಟ್ನಾಂ

ಈ) ಆಸ್ಟ್ರೇಲಿಯಾ

ಮಲೇಷಿಯಾ

ಪ್ರಸಾರ ಮತ್ತು ದೂರಸಂಪರ್ಕ ನಿಯಂತ್ರಣ ಕ್ಷೇತ್ರಗಳಲ್ಲಿ ಜಂಟಿಯಾಗಿ ಸಾಮರ್ಥ್ಯದ ನಿರ್ಮಾಣ ಕೈಗೊಳ್ಳಲು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನವದೆಹಲಿಯಲ್ಲಿ ಮಲೇಷಿಯಾದ ಕಮ್ಯುನಿಕೇಷನ್ಸ್ ಮತ್ತು ಮಲ್ಟಿಮೀಡಿಯಾ ಕಮಿಷನ್ (ಎಂಸಿಎಂಸಿ) ಜೊತೆ ಲೆಟರ್ ಆಫ್ ಇಂಟೆಂಟ್ (ಲೋಯಿ)ಗೆ ಸಹಿ ಮಾಡಿದೆ. ಒಪ್ಪಂದವು ಟೆಲಿಕಾಂ ಮತ್ತು ಪ್ರಸಾರ ನಿಯಂತ್ರಣದಲ್ಲಿ ಪರಸ್ಪರ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ನಿಕಟವಾಗಿ ಕೆಲಸ ಮಾಡಲು ಸಹಾಯ ಮಾಡಲಿದೆ.



99. ಯಾವ ನಗರದಲ್ಲಿ ರಾಷ್ಟ್ರೀಯ ಕ್ರೀಡಾ ವಸ್ತುಸಂಗ್ರಹಾಲಯ ನಿರ್ಮಾಣವಾಗಲಿದೆ?

ಅ) ಇಂದೋರ್

ಆ) ನವ ದೆಹಲಿ

ಇ) ಮುಂಬೈ

ಈ) ಪುಣೆ

ನವದೆಹಲಿ

ರಾಷ್ಟ್ರೀಯ ಕ್ರೀಡಾ ವಸ್ತುಸಂಗ್ರಹಾಲಯವನ್ನು ನವದೆಹಲಿಯಲ್ಲಿ ಸ್ಥಾಪಿಸಲಾಗುವುದು, ಕ್ರೀಡೆಯಲ್ಲಿ ಭಾರತದ ಸಾಧನೆಗಳನ್ನು ಪ್ರದರ್ಶಿಸುವುದು ಮತ್ತು ದೇಶದಲ್ಲಿ ಸಾಂಪ್ರದಾಯಿಕ ಕ್ರೀಡಾಕೂಟಗಳತ್ತ ಕೇಂದ್ರೀಕರಿಸುವುದು ಇದರ ಉದ್ದೇಶ.

100. ನೈಜ ಸಮಯದಲ್ಲಿ ಕೃತಕ ಬುದ್ಧಿಮತ್ತೆ (AI) ಗೆ ಯಾವ ತಂತ್ರಜ್ಞಾನದ ದೈತ್ಯ 'ಪ್ರಾಜೆಕ್ಟ್ ಬ್ರೈನ್ವೇವ್' ಅನ್ನು ಪ್ರಾರಂಭಿಸಿದೆ?

ಅ) ಮೈಕ್ರೋಸಾಫ್ಟ್

ಆ) ಗೂಗಲ್

ಇ) ಫೇಸ್ ಬುಕ್

ಈ) ಐಬಿಎಂ

ಮೈಕ್ರೋಸಾಫ್ಟ್

101. ಈ ಕೆಳಗಿನ ಯಾವ ದೇಶ "ಅಂತರಾಷ್ಟ್ರೀಯ ಮಿಲಿಟರಿ ಸಂಗೀತಾ ಉತ್ಸವ"ವನ್ನು ಆಯೋಜಿಸುತ್ತಿದೆ?

ಅ) ರಷ್ಯಾ

ಆ) ಆಸ್ಟ್ರೇಲಿಯಾ

ಇ) ಮಾರಿಷಸ್

ಈ) ಇರಾನ್

ರಷ್ಯಾ

2017 ಅಂತರಾಷ್ಟ್ರೀಯ ಮಿಲಿಟರಿ ಸಂಗೀತಾ ಉತ್ಸವ "Spasskaya Tower" ರಷ್ಯಾದ ಮಾಸ್ಕೋದಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 3, 2017 ರವರೆಗೆ ನಡೆಯಲಿದೆ. ಭಾರತೀಯ ನೌಕಾಪಡೆ ಬ್ಯಾಂಡ್ "ಟ್ರೈ-ಸರ್ವಿಸಸ್" ಉತ್ಸವದಲ್ಲಿ ಭಾಗವಹಿಸುತ್ತಿದೆ.

102. ಪಲಾಮು ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?

ಅ) ಗುಜರಾತ್

ಆ) ಜಾರ್ಖಂಡ್

ಇ) ಪಶ್ಚಿಮ ಬಂಗಾಳ

ಈ) ಒಡಿಶಾ

ಜಾರ್ಖಂಡ್

103. ಈ ಮುಂದಿನ ಯಾರು ಏರ್ ಇಂಡಿಯಾದ ನೂತನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಆಗಿ ನೇಮಕಗೊಂಡಿದ್ದಾರೆ?

ಅ) ಅಜಯ್ ಸಿಂಗ್

ಆ) ನವೀನ್ ಕಿರಣ್

ಇ) ರಾಜೀವ್ ಬನ್ನಾಲ್

ಈ) ಎಂ.ಕೆ.ಮಾಧುರ್

ರಾಜೀವ್ ಬನ್ನಾಲ್

ರಾಜೀವ್ ಬನ್ನಾಲ್, 1988 ಬ್ಯಾಚ್ ಐಎಎಸ್ ಅಧಿಕಾರಿ ಅವರನ್ನು ಏರ್ ಇಂಡಿಯಾದ ಹೊಸ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

104. ಈ ಕೆಳಗಿನ ಯಾವ ರಾಜ್ಯದಲ್ಲಿ ಭಾರತದ ಮೊದಲ "ವಿದೇಶ ಭವನ" ನಿರ್ಮಾಣಗೊಂಡಿದೆ?

ಅ) ಗೋವಾ

ಆ) ಆಂಧ್ರ ಪ್ರದೇಶ

ಇ) ಮಹಾರಾಷ್ಟ್ರ

ಈ) ಮಧ್ಯ ಪ್ರದೇಶ

ಮಹಾರಾಷ್ಟ್ರ

ಮಹಾರಾಷ್ಟ್ರದ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಬಿಕೆಸಿ) ಆಗಸ್ಟ್ 27, 2017ರಂದು ಭಾರತದ ಮೊದಲ ವಿದೇಶ ಭವನವನ್ನು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಉದ್ಘಾಟಿಸಲಿದ್ದಾರೆ. ಮುಂಬೈಯಲ್ಲಿರುವ "ವಿದೇಶ ಭವನ" ಭಾರತದ ಯಾವುದೇ ರಾಜ್ಯದಲ್ಲಿ ಸ್ಥಾಪನೆಯಾದ ವಿದೇಶಾಂಗ ಸಚಿವಾಲಯದ ಮೊದಲ ಏಕೀಕೃತ ಕಚೇರಿ ಸಂಕೀರ್ಣವಾಗಿದೆ.

105. "I Do What I Do" ಪುಸ್ತಕವನ್ನು ಬರೆದಿರುವ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಯಾರು?

ಅ) ಡಿ ಸುಬ್ಬರಾವ್

ಆ) ರಘುರಾಮ್ ರಾಜನ್

ಇ) ಬೀಮಲ್ ಜಲಂದ್

ಈ) ಬಿ ವಿ ರೆಡ್ಡಿ

ರಘುರಾಮ್ ರಾಜನ್

RBIನ ಮಾಜಿ ಗವರ್ನರ್ ರಘುರಾಮ್ ರಾಜನ್ ರವರು "ಐ ಡೂ ವಾಟ್ ಐ ಡೂ" ಎಂಬ ಪುಸ್ತಕವನ್ನು ಬರೆದಿದ್ದಾರೆ.

106. ಯಾವ ರಾಜ್ಯ ಸರ್ಕಾರ ಶಾಲೆಗಳಲ್ಲಿ 'ಇ-ತ್ಯಾಜ್ಯ ವಿಲೇವಾರಿ' ಯೋಜನೆಯನ್ನು ಪ್ರಾರಂಭಿಸಿದೆ?

ಅ) ತಮಿಳುನಾಡು

ಆ) ಕೇರಳ

ಇ) ಕರ್ನಾಟಕ

ಈ) ಗೋವಾ

ಕೇರಳ

ಐಟಿ ಲ್ಯಾಬೋರೆಟರಿಗಳು ಮತ್ತು ಕಛೇರಿಗಳು ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಸಂಸ್ಕರಿಸುವ ಉದ್ದೇಶದಿಂದ ಕೇರಳ ಸರ್ಕಾರ ತನ್ನ ರಾಜ್ಯ ಶಾಲೆಗಳಲ್ಲಿ ಹೊಸ "ಇ-ತ್ಯಾಜ್ಯ ವಿಲೇವಾರಿ" ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. ಈ ಯೋಜನೆಯ ಮೂಲಕ, 10,000 ಕ್ಕಿಂತಲೂ ಹೆಚ್ಚಿನ ಶಾಲೆಗಳು ಮತ್ತು ಕಚೇರಿಗಳಿಂದ 1 ಕೋಟಿ ಕಿಲೋಗ್ರಾಂ ಇ-ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡಲಾಗುತ್ತದೆ ಮತ್ತು ಈ ಇ-ತ್ಯಾಜ್ಯ ವಿಲೇವಾರಿ ಮೂಲಕ ಗಳಿಸಿದ ಹಣವನ್ನು ಅದೇ ಸಂಸ್ಥೆಗಳಿಗೆ ಹೊಸ ಕಂಪ್ಯೂಟರ್‌ಗಳನ್ನು ಖರೀದಿಸಲು ಬಳಸಲಾಗುತ್ತದೆ.

107. ಯಾವ ನಗರದಲ್ಲಿ "ಗ್ರಾಮೀಣ ಖೇಲ್ ಮಹೋತ್ಸವ"ದ ಮೊದಲ ಆವೃತ್ತಿ ಪ್ರಾರಂಭವಾಗಲಿದೆ?

ಅ) ಪುಣೆ

ಆ) ನವ ದೆಹಲಿ

ಇ) ವಡೋದರ

ಈ) ಭೋಪಾಲ್

ನವ ದೆಹಲಿ

ಗ್ರಾಮೀಣ ಕ್ರೀಡೆ ಅಥವಾ ಗ್ರಾಮೀಣ ಖೇಲ್ ಮಹೋತ್ಸವದ ಮೊದಲ ಆವೃತ್ತಿಯು ದೆಹಲಿಯಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 3 ರವರೆಗೆ ನಡೆಯಲಿದೆ. ಗ್ರಾಮೀಣ ಖೇಲ್ ಮಹೋತ್ಸವದ ಉದ್ದೇಶವೆಂದರೆ ಕುಸ್ತಿ ಮತ್ತು ಅಥ್ಲೆಟಿಕ್ಸ್ ನಂತಹ ಸ್ಥಳೀಯ ಆಟಗಳನ್ನು ಜನಪ್ರಿಯಗೊಳಿಸುವುದು.

108. ಬ್ಯಾಂಕ್ ಗಳ ಗೃಹ ಸಾಲದ ದರವನ್ನು ರೆಪೋ ದರಕ್ಕೆ ಲಿಂಕ್ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕಿನ ಯಾವ ಸಮಿತಿಯು ಇತ್ತೀಚೆಗೆ ಶಿಫಾರಸು ಮಾಡಿದೆ?

ಅ) ತರುಣ್ ರಾಮದೊರೈ

ಆ) ಹೆಚ್ ಆರ್ ಖಾನ್

ಇ) ದೇಶಮುಖ್

ಈ) ವಿರಲ್ ಆಚಾರ್ಯ

ತರುಣ್ ರಾಮದೊರೈ

ಭಾರತೀಯ ರಿಸರ್ವ್ ಬ್ಯಾಂಕ್ ನೇಮಕ ಮಾಡಿದ್ದ ಗೃಹಸಾಲಗಳ ಮೇಲಿನ ಸಮಿತಿ ಇತ್ತೀಚೆಗೆ ಶಿಫಾರಸು ಮಾಡಿದೆ. ಬ್ಯಾಂಕ್‌ಗಳು ತಮ್ಮ ಗೃಹ ಸಾಲ ದರವನ್ನು ಆರ್ಬಿಐ ರೆಪೋ ದರಕ್ಕೆ ಲಿಂಕ್ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಲಂಡನ್ನಲ್ಲಿರುವ ಇಂಪೀರಿಯಲ್ ಕಾಲೇಜ್ ಬಿಸಿನೆಸ್ ಸ್ಕೂಲ್ನ ಹಣಕಾಸು ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದ ಡಾ. ತರುಣ್ ರಾಮದೊರಾಯ್ ಅವರು ಸಮಿತಿಯ ಅಧ್ಯಕ್ಷರಾಗಿದ್ದರು.

109. ಭಾರತದ ಆರ್ಥಿಕತೆ ರೂಪಾಂತರಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಕೇಂದ್ರ ಸರ್ಕಾರವು ಯಾವ ಕಾರ್ಯಪಡೆಯನ್ನು ರಚಿಸಿದೆ?

ಅ) ಶರಣ್ ಚೌಧರಿ ಕಾರ್ಯಪಡೆ

ಆ) ವಿ ಕಾಮಕೋಟಿ ಕಾರ್ಯಪಡೆ

ಇ) ಅಮಿತ್ ಸಿಂಗ್ ಕಾರ್ಯಪಡೆ

ಈ) ಕಾಮತ್ ಚಂದ್ರ ಕಾರ್ಯಪಡೆ

ವಿ ಕಾಮಕೋಟಿ ಕಾರ್ಯಪಡೆ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ರವರು ಭಾರತದ ಆರ್ಥಿಕತೆ ರೂಪಾಂತರಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಕಾರ್ಯಪಡೆ ರಚಿಸಿದ್ದಾರೆ. ಐಐಟಿ ಮದ್ರಾಸ್ನ ಡಾ. ವಿ. ಕಾಮಕೋಟಿಯ ನೇತೃತ್ವದಲ್ಲಿ 18 ಸದಸ್ಯರ ಸಮಿತಿಯು ಪರಿಣಿತರು, ಶೈಕ್ಷಣಿಕ, ಸಂಶೋಧಕರು ಮತ್ತು ಉದ್ಯಮ ಮುಖಂಡರನ್ನು ಒಳಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ (AI) ಅನ್ನು ನಿಯಂತ್ರಿಸುವ ಸಾಧ್ಯತೆಗಳನ್ನು ಇದು ಅನ್ವೇಷಿಸುತ್ತದೆ.

110. ಯಾವ ದೇಶವು 2017 ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಸಾಫ್) 15 ವರ್ಷದೊಳಗಿನ ಫುಟ್ಬಾಲ್ ಚಾಂಪಿಯನ್ಷಿಪ್ ಗೆದ್ದುಕೊಂಡಿತು?

ಅ) ಭಾರತ

ಆ) ಬಾಂಗ್ಲಾದೇಶ

ಇ) ಶ್ರೀಲಂಕಾ

ಈ) ನೇಪಾಳ

ಭಾರತ

ನೇಪಾಳದ ಕಠ್ಮಂಡುವಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 2-1ರಿಂದ ನೇಪಾಳವನ್ನು ಸೋಲಿಸುವ ಮೂಲಕ ಭಾರತ 2017 ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಸಾಫ್) ಚಾಂಪಿಯನ್ಷಿಪ್ ತನ್ನದಾಗಿಸಿಕೊಂಡಿತು. ವಿಕ್ರಮ್ ಪ್ರತಾಪ್ ಸಿಂಗ್ ಚಾಂಪಿಯನ್ಷಿಪ್ ಅತ್ಯುತ್ತಮ ಆಟಗಾರನೆಂದು ಘೋಷಿಸಲಾಯಿತು.

111. 2017 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?

ಅ) ಪಿ ವಿ ಸಿಂಧು

ಆ) ನೋಜೊಮಿ ಒಕುಹರಾ

ಇ) ಕಿಮ್ ಕ್ಸಿಯಾಮಿ

ಈ) ಕ್ಸಿನ್ ಒಕುಹರಾ

ನೋಜೊಮಿ ಒಕುಹರಾ

ಜಪಾನಿನ ಬ್ಯಾಡ್ಮಿಂಟನ್ ತಾರೆ ನೋಜೊಮಿ ಒಕುಹರಾ ರವರು 12-21, 21-17, 21-10 ಅಂತರದಿಂದ ಭಾರತದ ಪಿ ವಿ ಸಿಂಧು ಅವರನ್ನು ಸೋಲಿಸಿ 2017 ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

112. 2017 ಫಾರ್ಮುಲಾ 1 ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಯಾರು?

ಅ) ಸೆಬಾಸ್ಟಿಯನ್ ವೆಟ್ಟೆಲ್

ಆ) ಲೇವಿಸ್ ಹ್ಯಾಮಿಲ್ಟನ್

ಇ) ಮ್ಯಾಕ್ಸ್ ವರ್ಸ್ಟಾಪನ್

ಈ) ಡೆನಿಯಲ್ ರೆಕ್ಸಿಯಾರ್ಡೊ

ಲೇವಿಸ್ ಹ್ಯಾಮಿಲ್ಟನ್

113. ಈ ಕೆಳಗಿನ ಯಾವ ದೇಶ 2017 ಹಿಂದೂ ಮಹಾಸಾಗರ ಸಮ್ಮೇಳನದ(ಐಓಸಿ) ವನ್ನು ಆಯೋಜಿಸುತ್ತಿದೆ?

ಅ) ಪಾಕಿಸ್ತಾನ

ಆ) ಭಾರತ

ಇ) ಶ್ರೀಲಂಕಾ

ಈ) ಬಾಂಗ್ಲಾದೇಶ

ಶ್ರೀಲಂಕಾ

ಶ್ರೀಲಂಕಾದ ಕೊಲೊಂಬೊದಲ್ಲಿ 2017 ಹಿಂದೂ ಮಹಾಸಾಗರ ಸಮ್ಮೇಳನ ಆಗಸ್ಟ್ 31 ರಂದು ನಡೆಯಲಿದೆ. ಈ ಸಮ್ಮೇಳನದ ಥೀಮ್ "ಶಾಂತಿ, ಪ್ರಗತಿ ಮತ್ತು ಸಮೃದ್ಧತೆ". ಭಾರತದಿಂದ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

114. ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರಾಗಿ ಈ ಮುಂದಿನ ಯಾರು ನೇಮಕಗೊಂಡಿದ್ದಾರೆ?

ಅ) ದೀಪಕ್ ಮಿಶ್ರಾ

ಆ) ಚೂಡಾಮಣಿ

ಇ) ಭಕ್ತವತ್ಸಲಂ

ಈ) ಶೇಖರ್ ಗುಪ್ತಾ

ದೀಪಕ್ ಮಿಶ್ರಾ

ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಮಿಶ್ರಾ ರವರು 13 ತಿಂಗಳ ಕಾಲ ಹುದ್ದೆಯಲ್ಲಿ ಇರಲಿದ್ದಾರೆ.

115. ಈಶಾನ್ಯ ಭಾರತದ ಮೊದಲ 100% ಕಂಪ್ಯೂಟರ್ ಸಾಕ್ಷರತಾ ಗ್ರಾಮವೆನಿಸಿರುವ "ನಂಗಾಂಗ್ ತಂಪಕ್" ಯಾವ ರಾಜ್ಯದಲ್ಲಿದೆ?

ಅ) ಮಣಿಪುರ

ಆ) ಸಿಕ್ಕಿಂ

ಇ) ನಾಗಲ್ಯಾಂಡ್

ಈ) ಅಸ್ಸಾಂ

ಮಣಿಪುರ

ಮಣಿಪುರದ ನಂಗಾಂಗ್ ಟ್ಯಾಂಪಾಕ್ ಗ್ರಾಮ ಈಶಾನ್ಯ ಭಾರತದ ಮೊದಲ 100% ಕಂಪ್ಯೂಟರ್ ಸಾಕ್ಷರತಾ ಗ್ರಾಮವಾಗಿ ಮಾರ್ಪಟ್ಟಿದೆ. ಕೇರಳದ ಚಾಮರಾವಂ ಗ್ರಾಮ ಭಾರತದ ಮೊದಲ 100% ಕಂಪ್ಯೂಟರ್ ಸಾಕ್ಷರತಾ ಗ್ರಾಮವಾಗಿದೆ.

116. ವಿಶ್ವದ ಮೊದಲ ಹವಾಗುಣ-ಸ್ಮಾರ್ಟ್ ಹಿಮ ಚಿರತೆ ಯೋಜನೆಯನ್ನು ಯಾವ ದೇಶವು ಪ್ರಾರಂಭಿಸಿದೆ?

ಅ) ನೇಪಾಳ

ಆ) ರಷ್ಯಾ

ಇ) ಮಂಗೋಲಿಯಾ

ಈ) ಭಾರತ

ನೇಪಾಳ

ಅಳಿವಿನಂಚಿನಲ್ಲಿರುವ ಹಿಮ ಚಿರತೆ ಮತ್ತು ಅದರ ಆವಾಸಸ್ಥಾನವನ್ನು ರಕ್ಷಿಸಲು ನೇಪಾಳ ಸರ್ಕಾರ ಪ್ರಪಂಚದ ಮೊದಲ ಹವಾಗುಣ-ಸ್ಮಾರ್ಟ್ ಹಿಮ ಚಿರತೆ ನಿರ್ವಹಣೆ ಯೋಜನೆಯನ್ನು ಪ್ರಾರಂಭಿಸಿದೆ.

117. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಅ) ಆಗಸ್ಟ್ 27

ಆ) ಆಗಸ್ಟ್ 28

ಇ) ಆಗಸ್ಟ್ 29

ಈ) ಆಗಸ್ಟ್ 30

ಆಗಸ್ಟ್ 29

ಭಾರತದ ಖ್ಯಾತ ಮಾಜಿ ಹಾಕಿ ಆಟಗಾರ ಧ್ಯಾನ್ ಚಂದ್ ರವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಪ್ರತಿವರ್ಷ ಆಗಸ್ಟ್ 29 ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರಧಾನ ಮಾಡಲಿದ್ದಾರೆ.

118. ಯಾವ ರಾಜ್ಯ / ಕೇಂದ್ರಾಡಳಿತ ಪ್ರದೇಶದ ಪೊಲೀಸ್ "ಯುವ" ಎಂಬ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?

ಅ) ಹರಿಯಾಣ ಪೊಲೀಸ್

ಆ) ದೆಹಲಿ ಪೊಲೀಸ್

ಇ) ಗುಜರಾತ್ ಪೊಲೀಸ್

ಈ) ಕರ್ನಾಟಕ ಪೊಲೀಸ್

ದೆಹಲಿ ಪೊಲೀಸ್

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ ದೆಹಲಿ ಪೊಲೀಸ್ ಉಪಕ್ರಮ "ಯುವ" ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ರಾಜ್‌ಗುಡ್ ಸಿಂಗ್ ಅವರು ಉದ್ಘಾಟಿಸಿದ್ದಾರೆ. ಈ ಉಪಕ್ರಮಕ್ಕಾಗಿ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಐಸಿ) ಮತ್ತು ಕಾನ್ಸ್ಟೇಬಲ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಯೊಂದಿಗೆ ದೆಹಲಿ ಪೊಲೀಸರು ಒಪ್ಪಂದ ಮಾಡಿಕೊಂಡಿದ್ದಾರೆ.

119. ಗೋಬಿಂದೋಬಾಗ್ ಭತ್ತ ಇತ್ತೀಚೆಗೆ ಭೌಗೋಳಿಕ ಗುರುತು (ಜಿಐ) ಸ್ಥಾನವನ್ನು ಪಡೆದುಕೊಂಡಿದೆ. ಈ ಭತ್ತವನ್ನು ಪ್ರಮುಖವಾಗಿ ಯಾವ ರಾಜ್ಯದಲ್ಲಿ ಬೆಳೆಯಲಾಗುತ್ತದೆ?

ಅ) ಸಿಕ್ಕಿಂ

ಆ) ಒಡಿಶಾ

ಇ) ಪಶ್ಚಿಮ ಬಂಗಾಳ

ಈ) ತೆಲಂಗಾಣ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಬರ್ಧ್ವಾನ್ ಜಿಲ್ಲೆಯ ಗೋಬಿಂದೋಬಾಗ್ ಭತ್ತ ಇತ್ತೀಚೆಗೆ ಭೌಗೋಳಿಕ ಗುರುತು (ಜಿಐ) ಪಡೆದಿದೆ. GI ಟ್ಯಾಗ್ ಪಡೆದಿರುವ ಪರಿಣಾಮವಾಗಿ, ಇತರ ಪ್ರದೇಶಗಳ ಭತ್ತ ಅಥವಾ ಇತರ ವಿಧದ ಭತ್ತವನ್ನು 'ಗೋಬಿಂದೋಬಾಗ್' ಎಂದು ಬ್ರಾಂಡ್ ಮಾಡಲು ಸಾಧ್ಯವಿಲ್ಲ. ಬರ್ಧ್ವಾನ್ (ಈಗ ಪೂರ್ವ ಮತ್ತು ಪಶ್ಚಿಮ ಬರ್ಧ್ವಾನ್ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ) ಪ್ರದೇಶವನ್ನು ಬಂಗಾಳದ ಭತ್ತದ ಕಣಜ ಎಂದು ಕರೆಯಲಾಗುತ್ತದೆ.

120. ಭಾರತ ಮತ್ತು ಯಾವ ದೇಶ ದೀಪಾವಳಿಯನ್ನು ವಸ್ತುವಿಷಯವನ್ನಾಗಿ ಆಧಾರಿಸಿ ಅಂಚೆಚೀಟಿಗಳನ್ನು ಜಂಟಿಯಾಗಿ ಹೊರತರಲಿದೆ?

ಅ) ಕೆನಡಾ

ಆ) ಅಮೆರಿಕ

ಇ) ಫ್ರಾನ್ಸ್

ಈ) ಬ್ರೆಜಿಲ್

ಕೆನಡಾ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಭಾರತ ಮತ್ತು ಕೆನಡಾ ದೀಪಾವಳಿ ವಿಷಯದಲ್ಲಿ ಎರಡು ಸ್ಮರಣಾರ್ಥ ಅಂಚೆಚೀಟಿಗಳನ್ನು ಜಂಟಿಯಾಗಿ ವಿತರಿಸಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದೆ. ಜಂಟಿ ಅಂಚೆಚೀಟಿಗಳನ್ನು ಸೆಪ್ಟೆಂಬರ್ 21, 2017 ರಂದು ಬಿಡುಗಡೆ ಮಾಡಲಾಗುವುದು, ಎರಡು ದೇಶಗಳ ಅಂಚೆ ಇಲಾಖೆಗಳ ನಡುವೆ ಒಪ್ಪಂದ ಮಾಡಿಕೊಂಡಿದೆ.



121. ಯಾವ ದಿನದಂದು ಪರಮಾಣು ಪರೀಕ್ಷೆ ಅಂತಾರಾಷ್ಟ್ರೀಯ ವಿರೋಧಿ ದಿನವನ್ನು ಆಚರಿಸಲಾಗುತ್ತದೆ?

ಅ) ಆಗಸ್ಟ್ 28

ಆ) ಆಗಸ್ಟ್ 29

ಇ) ಆಗಸ್ಟ್ 30

ಈ) ಆಗಸ್ಟ್ 31

ಆಗಸ್ಟ್ 29

ಜಾಗತಿಕ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳ ಅಥವಾ ಯಾವುದೇ ಪರಮಾಣು ಸ್ಪೋಟಗಳ ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವ ಸಲುವಾಗಿ ಆಗಸ್ಟ್ 29 ರಂದು ಪರಮಾಣು ಪರೀಕ್ಷೆ ಅಂತಾರಾಷ್ಟ್ರೀಯ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಮಾಣು ಪರೀಕ್ಷೆಯನ್ನು ಅಂತ್ಯಗೊಳಿಸಲು ಮತ್ತು ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ.

122. ಈ ಕೆಳಗಿನ ಯಾರು ನಾಸಾ 2030 ರಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಮಂಗಳ ಯಾನಕ್ಕೆ ಆಯ್ಕೆಯಾದ 2 ನೇ ಭಾರತೀಯ ಮಹಿಳೆ ಮತ್ತು ಮೊದಲ ಸಿಖ್ ಮಹಿಳಾ ಎನಿಸಿದ್ದಾರೆ?

ಅ) ಜಸ್ಪ್ರೀತ್ ಕೌರ್

ಆ) ಹರ್ಪೀತ್ ಸಿಂಗ್

ಇ) ಜಸ್ಲೀನ್ ಕೌರ್ ಜೋಸನ್

ಈ) ರಮಣಿತೊ ಕೌರ್

ಜಸ್ಲೀನ್ ಕೌರ್ ಜೋಸನ್

ಕಲ್ಪಾನಾ ಚಾವ್ಲಾ ನಂತರ ಜಸ್ಲೀನ್ ಕೌರ್ ಜೋಸನ್ 2030 ರಲ್ಲಿ ನಾಸಾ ಕೈಗೊಳ್ಳಲಿರುವ ಮಂಗಳ ಗ್ರಹ ಯಾನಕ್ಕೆ ಆಯ್ಕೆಯಾದ 2 ನೇ ಭಾರತೀಯ ಮಹಿಳಾ ಮತ್ತು ಮೊದಲ ಸಿಖ್ ಮಹಿಳೆಯರಾಗಿದ್ದಾರೆ.

123. ವಿಶ್ವದ ಮೊದಲ ಐಎಇಎ (IAEA) ಕಡಿಮೆ ಸಮೃದ್ಧ ಯುರೇನಿಯಂ (ಲೇಯು) ಬ್ಯಾಂಕ್ ಅನ್ನು ಯಾವ ದೇಶದಲ್ಲಿ ಸ್ಥಾಪಿಸಲಾಗಿದೆ?

ಅ) ಕರ್ನಾಟಕಾನ್

ಆ) ಜಪಾನ್

ಇ) ನಾರ್ವೆ

ಈ) ಚೀನಾ

ಕರ್ನಾಟಕಾನ್

ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (IAEA) ವಿಶ್ವದ ಮೊದಲ ಐವಿಇವ ಕಡಿಮೆ ಸಮೃದ್ಧ ಯುರೇನಿಯಂ (ಲೆಯು) ಬ್ಯಾಂಕನ್ನು ಕರ್ನಾಟಕದ ಉಲ್ಲಾ ಮೆಟಲರ್ಜಿಕಲ್ ಪ್ಲಾಂಟ್ (ಯುಎಂಪಿ) ನಲ್ಲಿ ಪ್ರಾರಂಭಿಸಿದೆ. ಈ ಬ್ಯಾಂಕ್ ಐವಿಇವ ಒಡತನದಲ್ಲಿ ಕಾರ್ಯ ನಿರ್ವಹಿಸಲಿದೆ.

124. ಈ ಕೆಳಗಿನ ಯಾರು ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಆಗಿ ನೇಮಕಗೊಂಡಿದ್ದಾರೆ?

ಅ) ಶಶಿಕಾಂತ್ ಶರ್ಮ

ಆ) ರವೀಶ್ ಚಂದ್ರ

ಇ) ರಾಜೀವ್ ಮೆಹರ್ಷಿ

ಈ) ರಾಕೇಶ್ ಭಂಗ್ರ

ರಾಜೀವ್ ಮೆಹರ್ಷಿ

ಮಾಜಿ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಷಿ ರವರು ಭಾರತದ ಹೊಸ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕಗೊಂಡಿದ್ದಾರೆ. ಶಶಿಕಾಂತ್ ಶರ್ಮ ಅವರ ಅವಧಿ ಸೆಪ್ಟೆಂಬರ್ 30, 2017 ರಂದು ಪೂರ್ಣಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯಾಗಿ ಮೆಹರ್ಷಿ ನೇಮಕಗೊಂಡಿದ್ದಾರೆ.

125. ಈ ಮುಂದಿನ ಯಾರು ಕೇಂದ್ರ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ?

ಅ) ರಾಜೀವ್ ಗೌಬಾ

ಆ) ಎಸ್ ಕೆ ಪಟ್ನಾಯಕ್

ಇ) ರಮೇಶ್ ಕುಲಕರ್ಣಿ

ಈ) ಸುಚೀತ್ ನಾಯಕ್

ರಾಜೀವ್ ಗೌಬಾ

ರಾಜೀವ್ ಗೌಬಾ ನೂತನ ಗೃಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

1982 ರ ಜಾರ್ಖಂಡ್ ಕೇಡರ್ ನ ಐಎಎಸ್ ಅಧಿಕಾರಿಯಾಗಿರುವ ರಾಜೀವ್ ಗೌಬಾ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಗೃಹ ಇಲಾಖೆಯ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

126. ಇತ್ತೀಚೆಗೆ "ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (SFB) ಲಿಮಿಟೆಡ್ ಆರ್ಬಿಐಯಿಂದ 'ಷೆಡ್ಯೂಲ್ ಬ್ಯಾಂಕ್' ಸ್ಥಾನಮಾನವನ್ನು ಪಡೆದುಕೊಂಡಿತ್ತು. ಈ ಬ್ಯಾಂಕಿನ ಕೇಂದ್ರ ಕಚೇರಿ ಎಲ್ಲಿದೆ?

ಅ) ಬೆಂಗಳೂರು

ಆ) ಚೆನ್ನೈ

ಇ) ಹೈದ್ರಾಬಾದ್

ಈ) ಮುಂಬೈ

ಬೆಂಗಳೂರು

ಉಜ್ಜೀವನ್ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಎಸ್‌ಎಫ್‌ಐ) ಲಿಮಿಟೆಡ್ ಅನ್ನು ರಿಸರ್ವ್ ಬ್ಯಾಂಕ್ (ಆರ್ಬಿಐ) ಆಕ್ಟ್-1934ರ ಎರಡನೇ ಷೆಡ್ಯೂಲ್ ನಲ್ಲಿ ಸೇರಿಸಲಾಗಿದೆ. ಪ್ರಸ್ತುತ ಉಜ್ಜೀವನ್ ಬ್ಯಾಂಕ್ ಎಂಟು ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 65 ಪೂರ್ಣ ಪ್ರಮಾಣದ ಶಾಖೆಗಳನ್ನು ಹೊಂದಿದೆ. ಉಜ್ಜೀವನ್ SFB ಕೇಂದ್ರ ಕಾರ್ಯಾಲಯವು ಬೆಂಗಳೂರಿನಲ್ಲಿದೆ.

127. 10 ನೇ ಭಾರತ-ಐರೋಪ್ಯ ಒಕ್ಕೂಟ ಭಯೋತ್ಪಾದನಾ ವಿರೋಧಿ ಮಾತುಕತೆ ಯಾವ ದೇಶದಲ್ಲಿ ನಡೆಯಿತು?

ಅ) ಭಾರತ

ಆ) ಫ್ರಾನ್ಸ್

ಇ) ಜರ್ಮನಿ

ಈ) ಬ್ರೆಜಿಲ್

ಭಾರತ

10ನೇ ಭಾರತ-ಐರೋಪ್ಯ ಒಕ್ಕೂಟ ಭಯೋತ್ಪಾದನಾ ವಿರೋಧಿ ಮಾತುಕತೆ ಹೊಸದಿಲ್ಲಿಯಲ್ಲಿ ಆಗಸ್ಟ್ 10, 2017 ರಂದು ನಡೆಯಿತು. ಭಾರತೀಯ ನಿಯೋಗವನ್ನು ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಭಯೋತ್ಪಾದನೆ ವಿರೋಧಿ ಜಂಟಿ ಕಾರ್ಯದರ್ಶಿ ಮಹಾವೀರ್ ಸಿಂಘಿ ನೇತೃತ್ವ ವಹಿಸಿದ್ದರು. ಐರೋಪ್ಯ ಒಕ್ಕೂಟದ ಪರವಾಗಿ ಪವೆಲ್ ಹೆರ್ಸಿನನ್ಸ್ಕಿ, ಭಾಗವಹಿಸಿದ್ದರು.

128. ಈ ಮುಂದಿನ ಯಾರು ಭಾರತದ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ?

- ಅ) ರಮೇಶ್ ಕರೋರ
- ಆ) ಸುನೀಲ್ ಅರೋರ
- ಇ) ಭರತ್ ಕುಲಕರ್ಣಿ
- ಈ) ಸುಮಿತ್ ಮಹಜನ್
- ಸುನೀಲ್ ಅರೋರ

1980 ಬ್ಯಾಚ್ ಐಎಎಸ್ ಅಧಿಕಾರಿಯಾಗಿ ಸುನೀಲ್ ಅರೋರ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ (ಇಸಿ) ನೇಮಕ ಮಾಡಲಾಗಿದೆ. ಪ್ರಸ್ತುತ, ಅಚಲ್ ಕುಮಾರ್ ಜೋಷಿ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಓಂ ಪ್ರಕಾಶ್ ರಾವತ್ ಅವರು ಇತರ ಚುನಾವಣಾ ಆಯುಕ್ತರಾಗಿದ್ದಾರೆ.

129. ರೈಲ್ವೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಮತ್ತು ಯಾವ ದೇಶ ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿವೆ?

- ಅ) ರಷ್ಯಾ
- ಆ) ಸ್ವಿಟ್ಜರ್ಲ್ಯಾಂಡ್
- ಇ) ಜರ್ಮನಿ
- ಈ) ಜಪಾನ್
- ಸ್ವಿಟ್ಜರ್ಲ್ಯಾಂಡ್

ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವಿಸ್ ಒಕ್ಕೂಟದ ಅಧ್ಯಕ್ಷ ಡಾರಿಸ್ ಲಿಯುಥಾಡ್ನ್ ನಡುವಿನ ಮಾತುಕತೆಯ ನಂತರ ರೈಲ್ವೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ಒಪ್ಪಂದಗಳಿಗೆ ಸಹಿ ಹಾಕಿವೆ.

130. ಮ್ಯಾನ್ಮಾರಿನ ಬಗಾನ್ನ್ಲಿ ಭೂಕಂಪದಿಂದ ಹಾನಿಗೊಳಗಾದ ಪಗೋಡಗಳ ಸಂರಕ್ಷಣೆಗಾಗಿ ಯಾವ ದೇಶದೊಂದಿಗೆ ಮ್ಯಾನ್ಮಾರ್ ಒಪ್ಪಂದಕ್ಕೆ ಸಹಿ ಹಾಕಲಿದೆ?

- ಅ) ಚೀನಾ
- ಆ) ಭಾರತ
- ಇ) ಫಿಲಿಪೈನ್ಸ್
- ಈ) ಆಸ್ಟ್ರೇಲಿಯ
- ಭಾರತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 6-7, 2017 ಮ್ಯಾನ್ಮಾರ್ಗೆ ಭೇಟಿ ನೀಡಲಿದ್ದು, ಆ ವೇಳೆ ಬಗಾನ್ನ್ಲಿ ಭೂಕಂಪದಿಂದ ಹಾನಿಗೊಳಗಾದ ಪಗೋಡಗಳ ಸಂರಕ್ಷಣೆಗಾಗಿ ಭಾರತ

ಮತ್ತು ಮ್ಯಾನ್ಮಾರ್ ಸಹಿ ಹಾಕಲಿವೆ. ಬಗಾನ್ ಮಯನ್ಮಾರ್ ನ ಪ್ರಸಿದ್ಧ ಪ್ರವಾಸಿ  
ಆಕರ್ಷಣೆಯಾಗಿದೆ. ಈ ಒಪ್ಪಂದವು ಮಯನ್ಮಾರ್ ಜೊತೆಗಿನ ಸಾಂಸ್ಕೃತಿಕ ಮತ್ತು ಧಾರ್ಮಿಕ  
ಕ್ಷೇತ್ರದಲ್ಲಿ ಭಾರತದ ನಿರಂತರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ.

www.karunaduexams.com